

POPERA GA JUDÉUGÜ

GA JAXÖGÜXÜCAX ÜMATÜXÜ

Tupana rü Nanewa tamaä nidexa

1 ¹Nuxcüma ga Tupana rü
muëxpüxcüna rü
nagúxüraüxüäcüma norü orearü
uruügiwa törü oxigümaä nidexa, rü
namaä nüxü nixu ga tacü nüxü na
nanaxwaxexü. ²Notürü i nhamaäcü ja
Tupana rü Nanewatama nixi i tamaä
jadexaxü rü tükü nüxü nacuaxéexü na
nhuxäcü tükü nangüxéechäüxü. Rü
gumaxü nixi ga namuxü na naxüäxüçax
ga nhama ga naäne rü dauxüguxü ga
naäne rü üäxcü rü tawemacü rü
woramacurigü rü éxtagü. Rü nhuxmachi
guma Nanena nanana ga guxüma ga
jema na noxrü jiixüçax. ³Rü Nanewa
nixi i nüxü idauxü na nhuxäcü
namexéchixü i nüma ja Tupana. Rü
nüma ja Nane rü Nanatü ja
Tupanarüütama nixi. Rü nhuxma na
guxüärü äëxgacü jiixü ja Nane, rü
guxümaäma inacuax rü norü ore i
poraxümaä nanamu i guxüma na nüma
nanaxwaxexüäcüma na jiixüçax. Rü
önüma ja Nane nixi ga taxçax najuxü na
nüxü rüxoexüçax ga törü pecadugü. Rü

jemawena rü Nanatüxtawa naxü i
dauxüguxü i naännewa. Rü jáma
Nanatüärü tügüneçiwawa najartü erü
guxüärü äëxgacü nixi i nhuxmax.

Tupana Nane rü guxüma i orearü
ngeroüügü i dauxüçüäxétüwa
nangëxma

⁴Rü nhuxma i nüma ja Nane rü
guxüma i Tupanaärü orearü ngeroüügü i
dauxüçüäxärü jexera nixi rü naëtüwa
nangëxma jerü jemaäcü nanaxuegu ga
Nanatü. ⁵Rü ngëmaäcü nixi i nhuxma
jerü ga Tupana rü taguma wüxi ga norü
orearü ngeroüüxü nhanagürü:

“Cuma nixi i Chaune. Rü nhuxma
chanangoxéé na aixcuma
Chaune cuiixü”,

nhanagürü. Rü taguma wüxi ga norü
orearü ngeroüüchiga nhanagürü:

“Chama nixi i Nanatü chiiixü rü
önüma rü Chaune nixi”,

nhanagürü. ⁶Notürü jexguma nhama ga
naännewa namuägu ga Nane ja guxüëtüwa
ngëxmacü, rü nhanagürü ga Tupana:

“Chanaxwaxe i guxüma i chorü
orearü ngeroüügü i dauxüçüäx

rü nüxü nicuaxüügü ja
Chaune”,
nhanagürü. ⁷Rü jexguma norü orearü
ngeruügü ga dauxūcūqāxchiga jadexagu
ga Tupana, rü nhanagürü:
“Chama chanawaxexüäcüma
chanamu i ngēma chorü orearü
ngeruügü i chorü ngüxēeruügü
ixigüxü. Rü ngēguma
chanaxwaxegu rü nhama
buancü rü nhama üxüemarüü
chajaxigüxé, rü chanaporaexë
na naxügiäxüçax i chorü
ngúchaü”,
nhanagürü. ⁸Notürü jexguma Nanechiga
jadexagu ga Tupana rü nhanagürü:

“Cuma rü chauxrüü Tupana cuixí.
Rü guxügutáma äëxgacü cuixí.
Rü aixcuma meä guxümaä
icucuax erü aixcumacü cuixí.
⁹Rü nüxü cungechaü i guxüma i
ngēma nacüma i mexü notürü
nachi cuxai i guxüma i ngēma
nacüma i chixexü. Rü
ngēmacax i chama na Cunatü ja
Tupana chiixü rü guxäätüwa
cuxü changëxmaxëe rü guxääärü
jexera cuxü chataäexëe”,
nhanagürü. ¹⁰Rü jexgumarüü ta Nanexü
nhanagürü ga Tupana:

“Cuma rü guxüäärü Cori cuixí. Rü
noxriarü ügügumama ga
jexguma natauxgutama ga
nhama ga naäne, rü cuma nixü
ga cunaxüxü. Rü cumatama
nixü ga cunaxüxü ga üäxcü rü
tawemacü rü guxüma ga
ëxtagü. ¹¹Rü guxüma i ngēma
rü tá nagux, notürü i cuma rü
guxügutáma cungëxmaächa. Rü

guxüma i ngēma rü nhama
naxchirurüü tá nangaue. ¹²Rü
nhama wüxi i naxchiru i
ngauxü i ngēma itaxmarexürüü
tá ícunawogü i nhama i naäne
rü guxüma i dauxüwa nüxü
idauxü. Rü to i
ngexwacaxüxümaä tá
cunaxüchicüü, nhama wüxi i
naxchiru i ngauxü i
ngexwacaxüxümaä
ixüchicüüxürtüü. Notürü i cuma
rü tá cunaxajixräugumaraxüächa
rü tagutáma cuju”,
nhanagürü ga Tupana. ¹³Rü Tupana rü
nhanagürü nüxü:

“¡Nuä chauxüitawa rüto nhuxmatáta
nüxü cuxü charüporamaëxëe i
guxüma i curü uwanügü!”

nhanagürü. Notürü ga Tupana rü
taguma jema nhanagürü nüxü ga
ngëxürtütxü ga norü orearü ngeruügü ga
dauxūcūqāx. ¹⁴Rü guxüma i Tupanaäärü
orearü ngeruügü i dauxūcūqāx rü naäegü i
Tupanaäxü puracüexü nixigü. Rü
nüma ja Tupana rü nüma nanamugü na
nüxü janangüxéegüxüçax i guxüma i
ngēma duüxügü i Tupana naxwaxexü na
najauxgüäxü i maxü i taguma gúxü.

Tama name i nüxü taxoe i ngēma
maxü i Tupana tükna uaxüxü

2 ¹Rü nhuxma na nüxü icuáxü na
guxüma i Tupanaäärü orearü
ngeruügü i dauxūcūqāxäärü jexera jiixü ja
Nane, rü ngēmacax tanaxwaxe i
jexeraäcü meä naga taxinüe i ngēma ore
i Nanechiga nüxü ixinüexü, erü tama
tanaxwaxe na nüxü rüxoexü na
jaxögüxü. ²Rü jexguma taüta Nane ja

Cristuxū núma namuxgu ga Tupana, rü norü orearü ngeruūgü ga dauxūcūxägxüwa duūxügümäa nüxū nixu ga norü mugü na naga naxmëxüçax. Rü jema mugü rü aixcuma napora jerü guxüma ga jema duūxügü ga tama naga ñüexü, rü jema mugü nüxū ixuxüäcuma Tupana nanapocue. ³Rü jexguma jemaäcü napocueägu ga jema duūxügü ga tama naga ñüexü, ⁴Rü nhuxütcürüwa i jixema i naxchaxwa ibuxmüxü na tama tüxü napocuexüçax ega nüxü ixoegu i ngëma maxü i mexëchixü i nhuxma Cristugagu tüxna naxuaxüxü? Rü dütçax, nümatama ja törü Cori nixi ga nüxira naxunagüäxü ga jema maxü, rü nhuxmachi jixcaama nixi ga jema nüxü ñüexü ga nüxü meä tüxü nüxü nacuqxäexü na aixcuma jiixü i tüxü nangëxmaxü i ngëma maxü ega nüxü jaxöögü ja Cristu. ⁴Rü nümatama ga Tupana rü ta taxcax nanangoxëe na aixcuma jiixü i Cristugagu tüxü na nangëxmaxü i ngëma maxü. Jerü núma ga Tupana rü norü duūxügüwa nanaxü ga muxüma ga mexü ga taxügü rü inanawex ga muxüma ga cuaxruügü. Rü jexguma nagúxüraüäcuma tüxna namuägu ga Naäe i Üünexü jema núma nanaxwæxexüäcuma, rü jexguma nixi ga wenaxärü tüxü nüxü nadauxëexü na aixcuma jiixü na Cristugagu tüxü nangëxmaxü i ngëma maxü.

**Tupana rü nhama ga nañewa
nanamu ga Ngechuchu ja Cristu na
taxrüü duūxüxü jiixüçax**

⁵Rü nhuxma rü guxüma i ngëma mexügü i Cristugagu tüxü nangëxmaxü i pemaä nüxü tixuchigaxü, rü Tupana rü

taguma dauxücüçax ga norü orearü ngeruügünä naxäga na namaä inacuqxägxüçax. Notürü duūxügüxü nixi ga namuxü na namaä inacuqxägxüçax ga guxüma ga jema mexügü. ⁶Erü wüxiwa i Tupanaäru ore i ümatüxüwa rü nhanagürü:

“Pa Tupanax, ⁷Rü tacü nixi duūxügü rü ngëmacax nagu curüxñüxü? ⁸Rü tacüwa name rü ngëmacax nüxü cungechaüxü? ⁹Rü paxaächi curü orearü ngeruü ga dauxücüçaxgüütüüwa cunajexmagüxëe ga duūxügü, notürü i nhuxma rü aixcuma cunaporaexëe rü cujataxëe. ⁸Rü naxmëxwa cunangëxmaxëe i guxüma i nhama i nañewa ngëxmaxü”,

nhanagürü i ngëma orewa. Rü jemaäcü nixi ga Tupana ga duūxügümexëwa najexmagüxëeäxü i guxüma i nhama i nañewa ngëxmaxü. Rü nataxuma i tacü i nhama i nañewa i tama naxmëxwa nangëxmaxëexü. Notürü woo na ngëmaäcü jiixü, rü nhuxma rü ta taüta nüxü tadau na duūxügümexëwa nangëxmaxü i guxüma i nhama i nañewa ngëxmaxü. ⁹Notürü nüxü tadau ja Ngechuchu ja aixcuma guxümaäma icuácü. Rü jexguma Tupana nhama ga nañewa namuxgu rü paxaächi norü orearü ngeruü ga dauxücüçaxgüüarü nhaxtüwaama nanaxüxëe. Notürü i nhuxma ja Tupana rü poraäcü Ngechuchuxü nataxëe rü äëxgacü ja tacü najaxixëe jerü ngúxü ninge rü guxüma ga duūxügüçax naju jerü jemaäcü nanaxwæxe ga Tupana

jerü tüxű nangechaū rü tüxű
narüngüxēēchaū. ¹⁰Jerü ga Tupana rü
nanaxwaxe na guxūma i naxācügü nüxű
nangēmaxūcax i nachica i mexű i
naxūtawa. Rü jemacax nhama ga
naānewa nanamu ga Ngechuchu ja
Cristu na ngúxű jangexūcax rü taxcax
najuxūcax na aixcumaxūchi tüxű
nangēmaxūcax i maxű i taguma gúxű.
Rü name nixi na jemaācü naxüāxű ga
Tupana jerü nümatama nixi ga naxüāxű
ga guxūma rü namexwa nangēxma na
nüma nanaxwaxexūācüma namaā
inacuáxūcax. ¹¹Rü Ngechuchu nixi ja
tüxű imexēēgütü na Tupanapexewa
ixüünegüxūcax. Rü nhuxma i nüma ja
Ngechuchu ja tüxű imexēēgütü rü
guxāma i jixema na tüxű
jaxüünexēēgütü rü wüxitama nixi ja
Tatanü. Rü ngēmacax nixi i nüma ja
Ngechuchu ja Tupana Nane, rü tama
taxcax naxānexü na naēneēgümäa tüxű
naxuxű. ¹²Erü Tupanaärü ore i
ümatüxűwa rü nhanagürü ga Nane:

“Rü chaueneēgütü tá nüxű
chacuqxēē i cuchiga, Pa
Chaunatüx. Rü norü
ngutaquegëwa rü tá cuxcax
chawijae na ngēmaācü cuxű
chicuqxüüxūcax”,

nhanagürü. ¹³Rü toxnamana i
Tupanaärü ore i ümatüxűwa rü
nhanagürü ta ga Nane:

“Cuxű chajaxō, Pa Chaunatüx, erü
nüxű chacuqx rü tá choxű
curüngüxēē”,
nhanagürü. Rü nhanagürü ta:
“Rü daxe chixi, Pa Chaunatüx,
namaā i cuxacigü i chaueneēgütü
i choxna cumugüxű”,

nhanagürü. ¹⁴Rü nüma ga Ngechuchu
nuxű nacuqx na duüxügü ixigüxű, rü
jemacax nhama ga naānewa naxü na
taxrütü tama naxāmachixūcax rü
naxāgüxūcax na jemaācü taxcax
najuxūcax na jema norü jumaā nüxű
naporamaexūcax ga Chataná ga noxri
nüxű jexmaxü ga pora na tüxű
ijanatauxexēēxūcax. ¹⁵Rü jemaācü
nanaxü ga Ngechuchu na
Chatanámexēwa tüxű
ínanguxüxēēxūcax ja guxāma ja jíxema
noxri naxcax muñēxē ga na tajuexű.
¹⁶Rü jemacax nhama ga naānewa nangu
ga Ngechuchu na taxcax najuxūcax i
guxāma i jixema na Abráürü jaxōgütü.
Rü tama dauxūcūqax i orearü
ngeruügütüqax naju, notürü taxcax nixi ga
najuxű. ¹⁷Rü nüma ga Ngechuchu rü
nanaxwaxe na jixema i naēneēgütü
ixigüxüruütü tama nügü na jaxixēxű na
jemaācü aixcuma mecumacü ja nüxű
ingechaütümuügütü ja törü chogüruü
jiixūcax i Tupanapexewa. Rü jemacax
nixi ga nügü inaxāxű rü najuxű na
jemaācü Tupana duüxügüaxű nüxű
ngechaūxūcax i norü pecadugü. ¹⁸Rü
jema nümatama ngúxű na jangexű ga
jexguma Chataná nüxna īnügü, rü
ngēmacax i nhuxma rü nüxű nacuqx na
tüxű nangüxēēxű ja jíxema Chataná
tüxna īnuxē.

Ngechuchu rü Muīséétüwa nangēxma

3 ¹Rü nhuxma Pa Chaueneēgütü ja
Tupanapexewa Üünegüxe, rü pexü
nixi ja Tupana ijadexechixű na norü
duüxügü peixigüxūcax. Rü ngēmacax
name nixi i aixcuma meā nagu

perüxñüē ja Ngechuchu ja Cristu ja Tupana núma namucü. Rü núma ja Ngechuchu nixí i tórü choguruū i Tupanapexewa tükü ixüünexëecü. Rü jimaăxü nixí i jaxõguxü. ²Rü Tupana rü marü Ngechuchuxü naxuneta na naxüäxüçax ga jema puracü ga Tupana nüxna äxü. Rü núma ga Ngechuchu rü aixcuma Nanatüga naxñü rü najanguxëe ga jema puracü jexgumarüü ga Muísé meäma na naxüü ga jema puracü ga Tupana nüxna äxü na nüxna nadauxüçax ga Tupanaärü duüxügü ga Judéugü. ³Rü woo ga noxri rü Muíséxü nitaégacüüxëe ga Tupana, notürü i nhuxma rü Muíséarü jexera Ngechuchuxü nixí i jataégacüüxëexü. Rü wüxi ja ípata ja ngexwacax ixüxünerüü nixí, erü woo ngëma ípatamaä tataäe, notürü ngëma jexeraäcü nüxü icuaxüüxü nixí i ngëma ípataartü üruü. ⁴Rü guxüñema ja í rü nüxü nangëxma i norü üruü. Notürü guxüma i tacü i ngëxmaxü, rü Tupana nixí ja naxücü. ⁵Rü Muísé rü wüxi ga Tupanaärü duüxüü ga aixcuma mexü nixí jerü meä nüxna nadau ga Tupanaärü duüxügü ga Judéugü, jema Tupana namaä nüxü ixuxürüü. Rü núma ga Muísé nixí ga jema duüxügümaä nüxü jaxuxü ga nhuxäcü Tupana tá jixcüra nüxü na rüngüxëexü. ⁶Notürü núma ja Ngechuchu rü Muíséarü jexera nixí erü Tupana Nanexüchi nixí. Rü núma nixí i nüxna nadauxü i guxüma i ngëma Tupanaärü duüxügü ixigüxü. Rü jixema rü ta Tupanaärü duüxügü tixigü ega aixcuma Ngechuchuaxü jaxõgigu rü taguma nüxü rüxoegu. Rü Tupana nanaxwaxe na guxüguma

Ngechuchumaä itaääéguxü erü nüxü tacuax na wüxi i ngunexü rü tá taxcax nataeguxü na wüxiwa namaä ingëxmagüxüçax.

Tupanaärü duüxügü rü tá inarüngüe

⁷⁻⁸Rü ngëmacax i Tupanaärü ore i ümatüxüwa rü nhanagürü i Naäe i Üünexü:

“Rü nhuxma na nüxü pexñüüexü i ngëma Tupana pemaä nüxü ixuxü, rü tama name na nüxü pexoexü, jexgumarüü ga na naxügüäxü ga jema duüxügü ga Tupanaxü üguxü rü tama naga ñüüexü ga jexguma Muíséwe naxíxgu ga jema naäne ga ngextá taxúema íxápataxüwa”.

⁹Rü jemacax ga Tupana rü nhanagürü:

“Rü jéma nixí ga chixexü naxüguxü ga nuxcumaxügüxü ga perü oxigü jerü choxü naxügü jerü tama choxü najaxõgüchaü. Rü jemaäcü nanaxügü woo 40 ga taunecigu nüxü na nadasugüxü ga jema mexügü ga üünexü ga napexewa chaxüxü. ¹⁰Rü jemacax namaä chanu ga jema duüxügü, rü nhachartügü nüxü: ‘Pema rü guxüguma chixexüguxicatama perüxñüeëcha, rü taguma penaxüxchaü i ngëma chanaxwaxexü na penaxüxü’, nhachartügü nüxü. ¹¹Rü jemacax nixí ga namaä chanuxü ga jema duüxügü, rü aixcumaxüchi namaä nüxü chixu na tãüxütáma jema naäne

ga noxri namaă
ichaxunetaxüwa nangugüxü na
ngëxma nangüëxüçax”,
nhanagürü ga Tupana. ¹²Rü nhuxma Pa
Chaueneëgüx, rü name nixi i pegüna
pedaugü na tama ngürüächi pechixearü
maxüäxüçax, rü ngëmagagu na nüxü
perüxoexü na Tupana ja maxüçüaxü na
pejaxögüxü. ¹³Notürü nhuxma pexü
natauxchagu, rü name nixi na
wüxichigü pegüaxü penangúchaüxéexü
i guxü i ngunexügu na taxuéema i
petanüwa Tupanaxü taxoxüçax nagagu i
ngëma pecadu i pexü womüxéechaüxü.

¹⁴Rü Cristuaxü tajaxögü rü jemaäcü
tanajaxu ga törü maxü ga noxrix. Rü
ngëxguma noxrirüütama guxüguma meă
nüxü jaxögüechangü rü tama nüxü
rüxoegu, rü tá namea tüxü nangëxma i
tachica i dauxüguxü i nañnewa.
¹⁵Notürü nhuxma nixi i namexü na
meäma jaxögüxü. Rü ngëmacax i
Tupanaärü ore i ümatüxüwa rü
nhanagürü:

“Rü nhuxma na nüxü pexinüexü i
ngëma Tupana pemaă nüxü
ixuxü, rü tama name na nüxü
pexoexü, jexgumarüü ga na
naxügüäxü ga jema duüxügü ga
tama Tupanaga ñüexü ga
jexguma Muïséwe naxíxgu ga
jema nañne ga ngextá taxuéema
íxäpataxüwa”,

nhanagürü. ¹⁶¿Rü texégü tixi ga guxema
nüxü ñüexë ga jema Tupana tümamaă
nüxü ixuxü, rü nhuxmachi tama
Tupanaga ñüexë? Rü pemaă nüxü
chixu rü jemagü nixi ga jema duüxügü
ga Muïsé Ejitanewa ínguxüxéexü.
¹⁷¿Rü texémaă nixi ga nanuxü ga

Tupana ga 40 ga taunecügu? Rü pemaă
nüxü chixu rü namaă nanu ga jema
duüxügü ga chixexü ügxü. Rü jemacax
jema nachica ga ngextá taxuéema
íxäpataxügu najue. ¹⁸¿Rü texégümaă
nixi ga aixcumaxüchi inaxunetaxü ga
Tupana na täüxüttama jema nañnewa
nangugüxü na jexma nangüëxüçax? Rü
pemaă nüxü chixu, rü jemagü nixi ga
jema duüxügü ga tama naga ñüexü.
¹⁹Rü ngëmawa nüxü tacuax na
taxucürwama jema nañne ga noxri
Tupana namaă ixunetaxüwa nangugüxü
ga jema duüxügü, jerü tama nüxü
najaxögü.

4 ¹Rü ngëmacax i nhuxma na
Tupana tamaă ixunetaxü na
nugüxüttawa tá tüxü jachocuxéexü na
ngëxma rüngüëxüçax, rü tanaxwaxe i
taxuäegü, na tama ngürüächi wüxié i
tatanüwa tama ngëxma taxücxü. ²Erü
nhuxma i jixema rü martü nüxü taxinüe i
Tupanaärü ore i mexü, jexgumarüü ga
jema nuxcumaxügüxü ga duüxügü nüxü
na naxinüexü. Notürü nümagü ga jema
duüxügü rü taxuwama nüxü name ga
nüxü na naxinüexü ga jema ore jerü
tama jema naga ñüexürtüü aixcuma
nüxü najaxögü. ³⁻⁴Notürü i jixema na
jaxögüxü, rü tá aixcuma Tupanaxüttawa
tichocu na ngëxma rüngüëxüçax. Rü
wüxiwa i Tupanaärü ore i ümatüxüwa
rü ngüxchigaarü ngunexüchigaxü nixu,
rü nhanagürü:

“Rü 6 ga ngunexügu nixi ga
nagüxéexü ga norü puracü ga
Tupana. Rü jexguma norü 7 ga
ngunexüwa nanguxgu rü
guxüma ga norü puracüna
narüngü”,

nhanagürü. Rü nuxcüma ga Tupana rü nanaxwaxe na nangüëxü ta ga jema nuxcumaxügütü ga törü oxigü ga Muíséwe rüxiñü. Notürü ga nümagü rü tama nüxü najaxögichaü rü tama naga naxinüe. Rü jemacax ga Tupana rü norü ore i ümatüxüwa rü nhanagürü:

“Jema duüxügü rü tama choxü
najaxögü rü jemacax namaä
chanu rü aixcumaxüchi namaä
nüxü chixu na tåüxütáma jema
naäne ga namaä
ichaxunetaxüwa nangugüxü na
ngëxma nangüëxüçax”,

nhanagürü. ⁵⁻⁶Rü jemaäcü ga jema duüxügü ga nüxíra nüxü ñmüëxü ga Tupanaärü ore i mexü, rü tama nawa nichocu ga jema nachica ga Tupana namaä nüxü ixuxü, jerü tama naga naxinüe. Rü ngëmacax nixi i Tupanaärü ore i ümatüxüwa i nhaxü:

“Ngëma duüxügü i tama chauga
ïnüëxü rü tåüxütáma ngëma
nachica i namaä
ichaxunetaxüwa nichocu na
ngëxma nangüëxüçax”,

nhaxü. Notürü nhuxma rü ta nangëxma i nachica i tümacax ja jíxema ngëxma Tupanaxütagu chocuchäxü na ngëxma tarüngüëxüçax. ⁷⁻⁸Rü ngëma nachica i ngextá nagu nangüëxü i duüxügü rü tama jema naäne ga nuxcumaxügütü ga törü oxigüxacü tümaärü äëxgacü ga Jochuémaä tajauxgüxü nixi. Jerü jexguma chi jema naäne jíxigu, rü Tupana rü tau chima wenaxärü nüxü naxuneta ga to ga ngunexü na nagu naxütawa jachocuxüçax na ngëxma nangüëxüçax i duüxügü. Rü jemacax ga Tupana rü wenaxärü nüxü naxuneta i

wüxi i to i ngunexü na naxütawa jachocuxüçax i duüxügü na ngëxma nangüëxüçax. Rü ngëma ngunexü rü nhuxma nixi. Rü jemacax ga Tupana rü mucüma ga taunecü ga Muíséwena rü Dawímaä nüxü nixu ga jema norü ore ga ümatüxü i nhaxü:

“Rü nhuxma na nüxü pexñüëxü i
ngëma Tupana pemaä nüxü
ixuxü, rü tama name na nüxü
pexoexü”,

nhaxü. Rü jematama nixi ga ore ga marüchirex pemaä nüxü chixuxü. ⁹Rü ngëmacax i nhuxma rü ta nangëxma i wüxi i nachica i üünexü i nagu tá aixcuma nangüëxü i ngëma Tupanaärü duüxügü ixigüxü. ¹⁰Rü jíxema Tupanaxütawa ichocuxe na ngëxma tarüngüëxüçax, rü nüxna tarüngüë i guxüma i tümaärü puracügi jexgumarüü ga Tupana rü nüxna na nangüëxü ga norü puracügi ga jexguma naäne naxüxguwena. ¹¹Rü ngëmacax tanaxwaxe i meä tajaxögü rü naga taxinüe na ichocuxüçax i ngextá Tupana tükü írungüëxëexüwa. Erü tama tanaxwaxe na texé ngürüächi jema nuxcumaxügütü ga duüxügü ga tama Tupanaga ñmüëxüriü norü orexü na taxoxü. ¹²Erü Tupanaärü ore rü namaxü rü naporaxüchi. Rü wüxi i tara i guxüciwawa meä waixmaguxüäri jexera nixi na natexü. Erü ngëma ore rü tawa nixücu nhuxmata taäewa nangu, rü nhuxmata nawa nangu i ngëma wüxicigü nagu rüxiñüxü. Rü ngëmaäcü meäma nanangoxëëäma i guxüma i ngëma jixicatama nagu rüxiñüxü rü tükü ngúchäxü. ¹³Rü nataxutáma i tacü i Tupana üxü i tá naxchaxwa nügü

icúxū erü napexewa rü guxūma meă nangox. Rü guxūxū nadau rü guxūxū nacuqx ja jima tá tükna çacü na namaă nüxū ixuxūcax i törü maxūchiga.

Ngechuchu rü mecüxūchi ja törü ngüxééruū nixí i Tupanapexewa

¹⁴Ngechuchu ja Tupana Nane rü mecüxūchi ja törü ngüxééruū nixí i Nanatüpexewa. Rü nhuxma rü dauxüguxū i nañnewa i Nanatüxütawa nangëxma na ngëma taétüwa nachogüxūcax. Rü ngëmacax tanaxwaxe i guxüguma nüxū tajaxögüeche rü taguma nüxū tarüxoe. ¹⁵Rü nüma ja Ngechuchu rü aixcumá nüxū nacuqx na tükü nangüxéexü erü nüxū nacuqx na nhuxäcü tükü naguxchaxü i ngëguma Chataná tükna ïnigu rü pecadugu tükü nanguxéechaügu, jerü nüxna rü ta naxinü ga Chataná, ngëma tükna na naxinüxürü. Notürü nüma ga Ngechuchu rü taguma chixexü naxü. ¹⁶Rü nhuxma na tükü nangëxmaxü ja törü ngüxééruū ja Ngechuchu, rü name nixí i tama imuüñäcüma nüxna tangaicamagü ja törü äëxgacü ja Tupana ja tükü ngechaücü. Rü tanaxwaxe na ngëmaäcü nüxna ingaicamagüxü na nüxū ingechaütümüügüxücax rü tükü nangechaüäcüma tükü nangüxéexücax i ngëguma guxchaxügi tükna ngaicamagu.

5 ¹Nuxcüma ga Tupana rü Muísémaă nüxū nixu na Aráu jiixücax ga Judéugüarü paigüeru ixicü na guma duüxügüütüwa chogüxücax ga Tupanapexewa. Rü guxūma ga jema Aráuñwena ügüxü ga paigüeru rü

duüxügütanüwa nüxū naxunetagü na jema duüxügüarü ngüxééruū jiixücax ga Tupanapexewa rü Tupanana naxääxüçax ga ämaregü rü Tupanacax nadaiäxüçax ga naxünagü na jemaäcü nüxū nüxū nangechaüxüçax ga norü pecadugü. ²Notürü ngëma paigüeru rü guxūma i duüxügürütama nixí na pecadugu nanguxü. Rü ngëmacax nüxū nacuqx na nhuxäcü jaxna namaă naxinüxü i duüxügü i ngëguma naëchitamare pecadu naxüegu rü tama aixcumá Tupanawe naxixgu. ³Rü ngëma paigüeru rü tama ngëma duüxügüarü pecaducaxicatama nixí i nadaiäxü i naxünagü, notürü nanaxwaxe i noxrütama pecaducax rü ta na nadaiäxü i naxünagü na ngëmaäcü Tupana nüxū nüxū nangechaüxüçax i ngëma pecadugü. ⁴Rü taxuéma tügütama tingucuchixëe na paigüeru tiixüçax. Notürü Tupana nixí ja tükü unetacü rü tükna naxäcü i ngëma puracü na paigüarü äëxgacü tiixüçax, jexgumarüü ga Tupana rü Aráuñü na jangucuchixéexürii na paigüeru jiixüçax. ⁵Rü jexgumarüü ga Ngechuchu rü tama nügütama ningucuchixëe na Tupanapexewa törü ngüxééruū i paigüeru jiixüçax. Notürü Tupana nixí ga jangucuchixéecü. Jerü Tupanatama nixí ga nüxū nhacü:

“Cuma nixí i Chaune. Rü nhuxma chanangoxée na Chaune cuiixü”, nhacü. ⁶Rü toxnamana i Tupanaäru ore i ümatüxüwa rü nhanagürü ta:

“Cuma nixí i guxügutáma duüxügüarü ngüxééruū i paigüeru cuiixü, guma pai ga Meuquichedérüü”,

nhanagürü. ⁷Rü jexguma Cristu nhama ga nañnewa maxügu, rü poraäcü najumuxü rü tagaäcü rü naxauxäcü Tupanana naca na nüxü nangüxëexüçax na naga naxinüçax. Rü jemaäcü nanaxü ga Cristu, jerü Tupana rü napora na nüxü nangüxëexüçax na tama juxü namuñüçax. Rü Tupana rü Cristuxü naxinü jerü nüma ga Cristu rü aixcuma Tupanaga naxinü. ⁸Rü nüma ga Cristu rü woo Tupana Nane na jiixü, rü poraäcü ngüxü ninge na jemaäcü nüxü nacuáxüçax na nhuxäcü jaxna namaä naxmüxü. Rü jemaäcü aixcuma Tupanaga naxinü. ⁹Rü jemaäcü najanguxëe ga guxüma ga jema puracü ga Nanatü nüxna ãxü. Rü jemacax curuchagu naju na guxåma ja texé ja naga ñiüexëärü maxëxëerü na jiixüçax. ¹⁰Rü Nanexü nixi ga naxunetaxü ga Tupana na guxügutáma nügüpexewa törü ngüxëerü i paigüeru jiixüçax jexgumarüü ga pai ga Meuquichedé ga norü jumuxëwa nuxcumaxüçü ga törü oxi ga Abráüçax Tupanana çacü na guma Abráüxü nangüxëexüçax ga Tupana.

Wüxi i äüçümaxüchixü nixi na nüxü rüxoexü na jaxögüxü

¹¹Rü nhuxma rü toxü nangëxma i muxüchixüma i ore i Cristuchiga ixixü i pemaä nüxü tixuxchaüxü. Notürü naguxchaxüchi na meäma pemaä tanangoxëexü i ngëma, erü pema rü tama nüxü pecuáxchaü. ¹²Rü marü nhuxgumama nüxü na pecuáxü i Tupanaärü orechiga, rü pema rü chi marü namaä pengúexëetae. Notürü i pema rü nhuxma rü ta penaxwaxe na

wena pemaä tanangoxëexü i ngëma Tupanaärü ore i tauxchaxü i nawä inaxügxü na Tupanachigaxü icuáxü. Rü ngëmaäcü i pema, rü öxchanagürütama peixigü. Erü wüxi i öxchana rü naëgünenixü ja tauxchaäcü jaxaxüne nixi ja nanaxwaxene. Rü ngëxgumarüü peixigü i pema i nhuxmax, erü penaxwaxe na wenaxäri pemaä nüxü tixuxü ga jema ore ga marü pemaä nüxü tixuchiréxü na nhuxäcü Cristuxü pejauxgüxü. Erü tama nüxü pecuäxgüega i guxüma i ngëma Tupanaärü ore i jexeraäcü tamaä nüxü ixuxü i Cristuchiga na nhuxäcü Tupana nanaxwaxexü na naga pexñüexü. ¹³Rü jíxema jaxöxe ja tama nüxü cuaxégaxe na nhuxäcü Tupanacax tamaxüxü, rü wüxi i öxchana i maixürrüü tixi. Rü ngëmaäcü peixigü i pemax. ¹⁴Notürü jíxema jaxöxe ja tûmamaä jaxüxe na tanangugüxü na tacü jiixü i nguxëetae i mexü rü tacü jiixü i nguxëetae i chixexü, rü aixcuma nüxü tacuax na nhuxäcü Tupanacax tamaxüxü. Rü jíxema rü nhama wüxi i duñxü i jaxü i namachimaä ãwemüxürrüü tixi. Notürü i pema rü tama ngëmaäcü peixigü.

6 ¹Rü ngëmacax name nixi i jexeraäcü tingüeetanü na aixcuma meä nüxü icuáxüçax i Cristuchiga. Rü tanaxwaxe na nüxü ichopetüxü ga jema ore ga nawä inaxügxü na Cristuchigaxü icuáxü. Rü tâxüxtama jeükürü jema ore ga nawä inaxügxüchiga tidexagüecha. Rü taxuüçaxma tüxüçü wena pemaä nüxü tixu na nüxü perüxoexüçax na nagu pexixü i ngëma mugü ga Muïsé üumatüxü i tama tüxü maxëxëexü. Rü

ngēxgumarüū ta taxuūcaxma tüxcüū wena pemaā nüxū tixu i nachiga na nhuxācü Tupanaāxü jaxōgütü. ²Rü ngēxgumarüū ta taxuūcaxma tüxcüū wena pexü tangúexëe na nhuxācü Tupanacax sibaiüxü rü nhuxācü duüxügütü ingōgütäcuma namaā ijumüxéxü. Rü ngēxgumarüū ta taxuūcaxma tüxcüū wena pexü tangúexëe na nhuxācü tá wena namaxëxü i duüxügütü i juexü rü nhuxācü naāneärü guxgu rü Tupana tá wüxichigü i duüxügüna çaxü na nhuxācü namaxëxü i nhama i naānewa.

³Rü ngēmacax i nhuxma rü ngēguma Tupana tama tüxna nachuxgu rü tanaxwaxe i jexeraäcü tingueetanü na aixcuma guxüma i Cristuchigaxü icuáxüçax rü nüxü na icuáxüçax na aixcuma ngēma nüma nanaxwaxexüäcuma meä naxcax na imaxëxü. ⁴Notürü ngēguma chi wüxie Cristuxü jauxgu, rü chi meäma Tupanaxü tacuaxgu, rü chi Naäe i Üünexüxü tajauxgu, rü chi nüxü tacuaxgu na nhuxācü namexü i Tupanaärü ore rü nhuxācü na namexü i dauxüguxü i naāne, rü name nixi i taxuäe. ⁵Erü ngēguma chi ngēmaäcü meä tajaxöxgu i noxrix rü nhuxmachi Cristuxü itataxüchixgu, rü marü taxucürüwama texé wenaxärü Tupanacax tüxü tataeguxëe. Erü ngēguma ngēmaäcü ítanatäxüchixgu ja Tupana Nane, rü nhama wena curuchawa tajapotaxürüü tajaxixëe, erü guxü i duüxügüpexewa äne nüxü tingexëe. ⁷Rü dücxax, wüxi i naāne i pucü nagu nguxü rü meäma i nanetü nawa jaexü tümacax ja jíxema nagu

üanexë, rü Tupana rü namaä nataäe i ngēma naäne. ⁸Notürü ngēguma chi ngēma naäne rü tuxu rü natüanegü i chixexü nawa jaegu, rü Tupana rü chixexü tá namaä nixugü rü tá üxiwa najagu i guxüma i nawa jaexü. Rü ngēgumarüü tá tixi ja jíxema Cristuxü ítäxe.

Ítananguxëe na najauxgütü i maxü i taguma gúxü rü ngēmacax tama nüxü tarüxoe na jaxögütü

⁹Notürü, Pa Chaueneëgü ja Pexü Tangechaügüxe, rü woo ngēmaäcü pemaä tidexagügu, notürü aixcuma nüxü tacuax na tama ngēma duüxügütü i nüxü rüxoexürrüü peixigütü. Erü pema rü pexü nangëxma i maxü i taguma gúxü, rü Tupana rü tá aixcuma poraäcü pexü narüngüxëe na naxcax pemaxëxüçax. ¹⁰Erü nüma ja Tupana rü aixcumacü nixi. Rü nüma rü tăuixüntama nüxü inajarüngüma ga jema mexü ga pexüxü rü nhuxäcü taeneëgü i jaxögütüxü na pengechaügüxü ga jexguma nüxü perüngüxëegügu, ngēma nhuxma ípenaxüxürrüütama. ¹¹Rü nhuxma rü tanaxwaxe i wüxichigü i pema rü ngēmaäcü noxrirüü mexü i perü ngúchaümaä nüxü perüngüxëegüeche i taeneëgü nhuxmatáta wena nüma naxü ja Cristu. Rü tanaxwaxe na ngēmaäcü pemaxëxü na düxwa aixcuma Cristuxüntawa pengugüxü ngēma ípenanguxëexürrüü. ¹²Rü tama tanaxwaxe na nüxü perüxoetanütüxü na Cristuwe perüixixü. Notürü tanaxwaxe i naxriüü peixigü i ngēma duüxügütü i guxüguma meä jaxögütäcuma Cristuwe rüxiämäxü

rü najauxgüxü i guxüma i ngëma
mexügü ga Tupana namaä ixunetaxü.
¹³Rü dúcax, jexguma törü oxi ga
Abráumaa inaxunetagu ga Tupana rü
nügüéagutama inaxuneta, jerü
tataxuma ga texé ga norü jexera ixixë
na tümaéagagu inaxunetaxüçax.
¹⁴Rü
nüma ga Tupana rü nhanagürü nüxü ga
Abráu:

“Rü aixcumaxüchi tá poraäcü cuxü
charüngüxéé. Rü tá cuxü
nangëxma i muxüchixütama i
cutaagü”,

nhanagürü nüxü.
¹⁵Rü Abráu rü meäma
ínananguxéé ga guma nane ga Tupana
namaä ixunetacü. Rü jemacax nabu ga
guma nane ga Isaqi ga Tupana namaä
nüxü ixucü.
¹⁶Rü ngëxguma duüxügü
tacüçax ixunetagü, rü to i norü jexera
ixixüéagagu inaxunetagü. Rü wüxicana
tacüçax ngëmaäcü inaxunetagü, rü
nüxü tacuax rü aixcuma tá nanaxügi i
ngëma naxcax inaxunetagüxü, rü marü
taxucürwama jeükürü nachiga
nidexagüecha.
¹⁷Rü jemacax ga Tupana
rü jexguma inaxunetagu namaä ga jema
duüxügü ga najauxgüxü tá ga jema
ngüxéé ga Tupana nüxna áxchaüxü, rü
nügüéagutama inaxuneta, jerü
nanaxwaxe na meäma nüxü nacuaxgüxü
na aixcuma tá janguxééäxü rü tagutáma
naxüchicüüäxü ga jema namaä
inaxunetaxü.
¹⁸Rü nüxü tacuax rü
ngëxguma tacüçax nügüéagagu
inaxunetagu ja Tupana, rü
taxucürwama tükü nawomüxéé rü
nanaxüchicüü i ngëma. Rü nhuxma i
guxäma i jixema na Tupanacax
ibuxmüxü na tükü nangüxééäxüçax rü
tükü namaxéexüçax, rü nüma ja

Tupana rü nügüéagagu tamaä inaxuneta
na ngëmaäcü tá tükü nangüxéexü. Rü
ngëmaäcü tükü nanangúchaüxéé rü
tükü narüngüxéé na nüxü icuáxüçax na
aixcuma tá najauxgüxü i ngëma maxü i
taguma gúxü i tamaä inaxunetaxü.
¹⁹Rü
nhuxma na ínanguxéexü na aixcuma tá
najauxxü i ngëma maxü i taguma gúxü,
rü taxüçaxma taxoegaäegü, erü nüxü
tacuax na aixcuma dauxügxü i
naännewa i Tupana íngëxmaxüwa tá
ingugüxü.
²⁰Rü ngëma nangëxma ja
Ngechuchu i nhuxma jerü nüxira jexma
naxüci na Tupanapexewa taétüwa
nachogüxüçax. Rü ngëmaäcü guxüguma
törü ngüxéerü i paigüeru nixi, guma
Meuquichedé ga Tupanapexewa
Abráuétüwa chogücürü.

Ngechuchu rü guma nuxcümäüçü
ga pai ga Meuquichedérüütama nixi

7 ¹Rü guma Meuquichedé rü iñane ga
Charéüärü aëxgacü nixi ga jexguma
namaxügi ga Abráu. Rü nüma ga
Meuquichedé, rü duüxügüarü pai nixi
ga Tupanapexewa. Rü jexguma Abráu
rü to ga nachiüñañearü aëxgacügumaä
nüğü nadaiixgu rü nüxü najexeragu, rü
Meuquichedé rü namawa Abráüpexegu
najangu ga jexguma Abráu napatacax
taegugu. Rü nüma ga Meuquichedé rü
najumuxé na Tupana Abráuixü
rungüxéexüçax. ²Rü Abráu rü nüxü
najexma ga guxüma ga jemaxügi ga
jema aëxgacügi ga namaä nügi
naðaixüna napuxüxü. Rü jemawa
ínanaxüxuchi ga jema Tupanana üxü, rü
Meuquichedéna nanaxä. Rü ngëma
naéga i Meuquichedé rü Aëxgacü ja
Ixaixcumacü nhaxüchiga nixi. Rü norü

ĩāne ga Charéü rü Taäéxééruü nhaxüchiga nixí. Rü ngẽmacax i naéga i Meuquichedé rü Aéxgacü ja Taäéxééruü nhaxüchiga ta nixí. ³Rü Tupanaärü ore ga nuxcüma ümatüxüwa rü tama nüxü nixu na texé tiixü ga nanatü rü naë rü norü oxigü ga Meuquichedé. Rü ngẽxgumarüü ta tama nüxü nixu i norü buxchiga rü norü juxchiga. Rü ngẽmacax Tupana Nanerüü guxüguma duüxügürü ngüxééruü ja pai nixí i Tupanapexewa. ⁴Rü nhuxma rü name nixí i nagu perüxñiü na nhuxäcü aixcuma aéxgacü ja tacü jiixü ga Meuquichedé. Jerü nuxcümaxüü ga törü oxi ga Abráü rü Meuquichedéna nanaxä ga jema Tupanana üxü ga natanüwa ga jema jemaxügü ga togü ga aéxgacügüna napuxüxü. Rü ngẽmawa nüxü tacuqx na Tupanapexewa törü oxi ga Abráüärü jexeracü jiixü ga Meuquichedé. ⁵Rü nhuxma i Judéugü, rü guxüma i norü ngẽmaxüwa ínanaxüchigü i ngẽma Tupanana üxü, rü nhuxmachi norü paigüna nanaxä jerü jemaäcü nixí ga namuãxü ga jema mugü ga Muísé ümatüxü. Notürü guxüma i ngẽma paigü rü Lewítaagü nixigü. Rü nüma ga Lewí rü guxüma i Judéugürrü Abráütaa nixí. Rü ngẽmaäcü i ngẽma Judéugü rü norü paigüna nanaxä i ngẽma Tupanana üxü, woo natanüxü na jiixü i ngẽma paigü. ⁶Notürü ga Meuquichedé rü woo tama Lewítaa nixí, notürü Abráümexëwa nanajaxu ga jema Tupanana üxü. Rü nüxü tacuqx na Abráü jiixü ga noxri najaxucü ga Tupanaärü uneta. Rü nüma ga Meuquichedé rü Tupanana naca na Abráüxü nangüxéexüçax ga Tupana.

⁷Rü guxäma meäma nüxü tacuqx rü ngẽguma texé toguecax Tupanana caxgu na tüxü nangüxéexüçax, rü Tupanapexewa rü jíxema nüxna çaxe rü ngẽma togü i naxcax ítaçaxüärü jexera tixí. Rü ngẽmaäcü nüxü tacuqx na Abráüärü jexera jiixü ga Meuquichedé i Tupanapexewa. ⁸Rü nhuxma i nuä tatanüwa rü ngẽma paigü i ngixü jauxgüxü i ngẽma díéru i Tupanana ücü, rü duüxügümare nixigü rü tá najue. Notürü ngẽguma Meuquichedéchiga jadexagu i Tupanaärü ore, rü nhama namaxügürüü nixí i nachiga jadexaxü. Rü ngẽmawa nüxü tacuqx na Cristu ja guxüguma maxüçürüü jiixü ga Meuquichedé. ⁹⁻¹⁰Rü Abráütaa ga Lewí, rü guxüma i paigü i Lewítaagü ixigüxü i nhuxma ngixü jauxgüxü i ngẽma díéru i Tupanana ücü, rü nümagü rü ta Abráümaä Meuquichedéna nanaxägü ga jema Tupanana üxü. Jerü nüma ga Lewí rü guxüma ga nataagü i nhuxma Judéugüärü paigü ixigüxü, rü woo ga na taüta nabuexü ga jexguma, notürü marü Abráüxünewa najexmagü ga jexguma Meuquichedé namawa Abráüpxegu janguxgu. Rü ngẽmawa nüxü tacuqx na guxüma i ngẽma paigüärü jexera jiixü ja Meuquichedé. ¹¹Rü nuxcümaxügüxü ga törü oxigü ga Judéugü, rü Lewítaagü ga paigümxewa nixí ga najauxgüaxü ga Tupanaärü mugü. Notürü pemaä nüxü chixu rü jexguma chi jema paigü aixcuma jema Judéugüxü imexéegüga ga Tupanapexewa, rü taxuüçax chima Tupana nüxü naxuneta ga naï ga pai ga Meuquichedérüü ixicü ga tama Lewítaa ga Aráüriüü ixicü. Rü jemacax ga Tupana rü nüxü naxuneta ga Nane ga

Ngechuchu na törü chogüruū ja pai jiixūcax. ¹²Rü jemacax ga Tupana rü jema Judéugüarü paigüchicüüxü najangucuchixëe ga Cristu. Rü nüma nixi i nhuxma i aixcuma Tupanapexewa tükü jamexëegüxü. Rü guxüma ga jema paigü rü Lewítaa nixigü jerü jemaäcü nixi ga namuãxü ga jema mugü ga Muísé ümatüxü. Notürü nüma ga Cristu rü marü nanaxüchicüü ga guxüma ga jema. ¹³⁻¹⁴Erü meäma nüxü tacuqx rü nüma ja törü Cori ja Ngechuchu ja jima nachiga idexagücü rü tama Lewítaa nixi erü nüma rü Judátaa nixi. Rü nüxü tacuqx rü taxuüma ga Judátaa rü pai nixi, jerü ga Muísé rü jexguma jema paigüchiga jadexagu rü taxuüma ga Judátaaxü naxuneta na pai jiixūcax. ¹⁵Rü ngëmaäcü meä nangox na Tupana ijanaxoxëexü ga guxüma ga jema mugü ga Muísé ümatüxü ga paigüchiga. Jerü nüma ga Tupana rü tükna nanamu ga wüxi ga naï ga pai ga jexwacaxüü ga tama Lewítaa ixicü. Rü nüma nixi i törü Cori jiixü ja Meuquichedérüü ixicü, erü guxüma i ngëma togü i paigüarü jexera nixi. ¹⁶Rü guxüma ga jema togü ga paigü rü nangucuchi jerü Lewítaa nixigü. Notürü nüma ga Cristu rü paixü ningucuchi jerü poramaä juwa ínarüda rü guxüguma namaxëcha na tükü nangüexüçax. ¹⁷Rü ngëmacax i Tupanaärü ore i ümatüxüwa rü törü Corichiga nhanagürü:

“Cuma rü guxügutáma duüxügüarü ngüxëerü ja pai cuixi
Meuquichedérüü”,
nhanagürü. ¹⁸⁻¹⁹Rü jemacax ga Tupana rü nhama ga naãnewa nanamu ga Nane, jerü jema mugü ga paigüchiga

naxümatüxü ga Muísé rü tama poraäcü tükü narüngüxëe jerü tama aixcuma tükü nimexëegü ga Tupanapexewa. Rü jemacax Nanexü namu ga Tupana na törü pecaducax najuxüçax na ngëmaäcü tükü nangëxmaxüçax i maxü i taguma gúxü rü aixcuma Tupanamüçügi ixigüxüçax. ²⁰⁻²¹Rü jexguma Tupana jema togü ga paigüxü ngucuxëegü, rü nanangucuxëemare. Notürü jexguma Cristuxü jangucuchixëegü na törü ngüxëerü ja pai jiixüçax, rü nügüégagutama inaxuneta. Rü jemacax ga jexguma Cristuxü jangucuchixëegü rü nhanagürü:

“Chama i Cori ja Tupana rü marü cuxü chaxuneta na guxügutáma duüxügüarü ngüxëerü ja pai cuixüçax. Rü ngëma rü tagutáma chanaxüchicüü erü chaugüégagu ichaxuneta”,

nhanagürü. ²²Rü nhuxma na jemaäcü nügüégagutama inaxunetaxü ga Tupana, rü nüxü tacuqx na aixcumaxüchima jema paigüarü jexera na jiixü ja Cristu erü guxügutáma Tupanapexewa tükü narüngüxëe. ²³Rü jema togü ga paigü rü namuxuchi, jerü nijuetanü. Rü jemacax taxucürüwama guxüguma paigü nixigü. ²⁴Notürü nhuxma na törü ngüxëerü ja paixü jangucuchixü ja Ngechuchu, rü ngëmacax marü taxuüçaxma texé ja togue tingucuchi, erü nüma ja Ngechuchu rü tagutáma naju.

²⁵Rü ngëmacax nixi i nhuxma i nüxü natauxchaxü na aixcuma tükü namaxëexü ja guxáma ja jíxema norü ngüxëemäa Tupanaxütawa ngugüxe. Erü nüma ja Ngechuchu rü guxüguma namaxëcha na tümaétüwa

nachogüxűcax. ²⁶Rü ngēmaāciū ja Ngechuchu, rü nüxicatama nixī i pai ja törü ngüxēēruū jiixū i Tupanapexewa. Erü nüma rü aixcuma naxütüne, rü nataxuma i chixexű i nawa, rü nangearü pecaduāx jerü taguma taxrűū pecadu naxü. Rü nhuxma rü guxüētüwa nangēxma i dauxüguxű i naānewa i Tupana íngēxmaxüwa. ²⁷Rü Ngechuchu rü tama ngēma togü i paigüerurüū nixī. Erü nümagü rü nanaxwaxe na guxü i ngunexűgu Tupanacax naxüñagü naðaixű na ngēmaāciū Tupana nüxű nüxű ngechaüxűcax i noxrütama pecadugü rü guxü i duüxügürü pecadugü ta. Notürü nüma ga Ngechuchu rü jexguma nügü inaxăxgu, rü wüxicanatama pecaducax naju. Rü ngēma rü guxüguma name i Tupanapexewa. ²⁸Rü jema mugü ga Muísé ümatüxű, rü duüxügümarexű naxuneta na paigüerugü jixígüxűcax. Notürü nümagü rü ta nipecaduāxgü. Notürü jemawena ga Tupana rü nügüégagu Nanexű naxuneta na törü ngüxēēruū jiixűcax. Rü jima Nane rü guxüguma mecuñichü ja törü Maxêxēēruū nixī. Rü nüma rü guxüguma tükü narüngüxēē i Tupanapexewa.

Ngechuchu nixī ja törü ngüxēēruū i Tupanapexewa

8 ¹Rü ngēma pemaā nüxű tixuxchaüxű i nhuxma nixī na tükü nangēmaxü ja törü ngüxēēruū ja mexéchicü i Tupanaxüitawa. Rü nüma rü Tupana Nane ja Cristu nixī. Rü dauxüguxű i naānewa i Tupanaárü tögüneçiwawa nariuto erü guxüñarü äexgacü nixī. ²Rü ngēma

dauxüguxű i naānewa i ngēma nachica i üünexű ga Tupana üxüwa nixī i taxcax ínaçaxű. Rü tama ngēma Judéugürü paigürüū wüxi ja īpata ja duüxügü üxünewa Tupanana taxcax ínaca. ³Rü guxüma i ngēma Judéugürü paigüeru rü nangucu na Tupanana naxägütäxűcax i ãmaregü rü naxcax nadaiäxűcax i naxüñagü na Tupana nüxű nüxű ngechaüxűcax i duüxügürü pecadugü. Rü jemacax ga Ngechuchu rü Tupanana nügü naxämare rü duüxügürü pecaducax naju. ⁴Rü nhuxma i nüma ja Ngechuchu rü dauxüguxű i naānewa nangēxma na ngēma törü ngüxēēruū ja pai jiixűcax i Tupanapexewa. Rü ngēmacax tama nhama i naānewa nixī i pai jiixű. Notürü ngēxguma chi nhama i naānewa nangēmagu rü tau chima pai nixī erü nhama i naānewa nangēmagü i ngēma Judéugürü paigü i Tupanana ãmare ägüxű jema Muíséarü mugü nüxű ixüñarü. Notürü nüma ja Ngechuchu rü tama ngēmarüū nixī erü dauxüguxű i naānewa nixī i nangēmaxü na ngēma tükü nangüxēēxűcax. ⁵Notürü ngēma puracü i nhama i naānewa naxügxű i ngēma Judéugürü paigü, rü naxcax nadauxütaegümare i ngēma Ngechuchu dauxüguxű i naānewa üxü. Rü ngēma nachica i nawa Tupanacax napuracüexű i ngēma paigü, rü nanaxüchicinaxägümare i ngēma nachica i Ngechuchu nawa ngēmaxü. Rü meāma nüxű tacuax i ngēma, jerü jexguma Muísé naxüxchaügu ga Tupanapata, rü Tupana rü nhanagürü nüxű:

“Düçax, meā nangugü i ngēma cuaxruū ga cuxü chawéxü ga mapüne ga Chinaíwa! Rü

chanaxwaxe i ngēmaäcü na cunaxüxü”, nhanagürü. ⁶Notürü nüma ja törü ngüxéeruü ja Cristu rü dauxüguxü i naänewa nangëxma, rü ngëma aixcumaxüchi Tupanapexewa taétüwa nachogü. Rü ngëma Judéugüarü paigü rü nagu naxíama ga jema nuxcumaxüxü ga uneta ga Muísé ümatüxü. Notürü nüma ja Tupana rü marü tükna nanaxä i wüxi i ngexwacaxüxü i uneta erü tamaä nüxü nixu na Cristu jiixü ja aixcuma törü ngüxéeruü ixíci. Rü nüma rü naju na Tupanapexewa tükü jamexëexüçax, rü ngëma Tupanaxütawa nangëxma i nhuxma na taétüwa nachogüxüçax. Rü ngëmaäcü nüxü tadau na Tupanaärü uneta i ngexwacaxüxü rü jema nuxcumaxüxü ga unetaaru jexera jiixü na namexü. ⁷Jerü jexguma chi jema nüxíraüxü ga uneta ga Muísé ümatüxü rü aixcuma namexgu na duüxügüxü jamaxëexüçax, rü marü taxuüçax chima tanaxwaxe i to i ngexwacaxüxü i Tupanaärü uneta. ⁸Notürü nüma ga Tupana rü nüxü nadau na tama aixcuma napexewa duüxügüxü jamexëexü ga jema nüxíraüxü ga uneta ga Muíséna naxaxü. Rü jemacax ga Tupana rü nhanagürü:

“Wüxi i ngunexü rü wena táxaru guxüma i chorü duüxügümaä ichaxuneta. ⁹Notürü ngëma chorü uneta i ngexwacaxüxü, rü tääxüxtáma namaä nawüxigu ga jema nüxíraüxü ga chorü uneta ga nuxcumaxügüxü ga perü oxigümaä nüxü chixuxü ga jexguma nüxü charüngüxüegu na

ínachoxüxüçax ga Ejituarü naänewa. Jerü nümagü ga jema duüxügü rü tama chauga naxmüe rü tama najanguxëe ga jema nüxíraüxü ga chorü uneta, rü jemacax íchanawogü.

¹⁰Notürü ngëxguma nawa nanguxgu na wena namaä ichaxunetaxü, rü nhaäcü tá nixi i guxüma i Judéugümaä ichaxunetaxü: ‘Rü tá meäma ngëma duüxügüxü nüxü chacuqxëe i chorü mugü na aixcuma naäewa nangëxmagüxüçax. Rü chama rü tá norü Tupana chixi, rü nümagü rü tá chorü duüxügü nixigü’. ¹¹Rü guxüma i ngëma duüxügü i choxü jaxögüxü, rü aixcuma tá choxü nacuqxägü. Rü ngëmacax taxuüçaxtámá tüxcüü nügümaä nüxü nixugü i chauchiga na ngëmaäcü choxü nacuqxüçax. Erü guxüma i chorü duüxügü rü aixcuma tá meä choxü nacuqxägü woo buxü rü exna jaxü. ¹²Rü tá nüxü nüxü changechaü i norü chixexügü, rü tá nüxü ichajarüngümaxüchi i norü pecadugü”,

nhanagürü ga Tupana. ¹³Rü düçax, nhuxma na Tupana ngexwacaxüxü i unetachiga idexaxü, rü ngëmawa nüxü tacuqx na jema nüxíraüxü ga uneta rü marü nangupetüchaüxü. Rü nüxü tacuqx rü guxüma i ngëma marü ngupetüchaüxü, rü paxa tá inajarüxo. Rü ngëmaäcü i ngëma Judéugüarü

paigü, rü marü inajarüoxchaū na Tupanapexewa duűxügüxü nangüxéexü. Erü nüma ja Tupana rü marü Cristuxü ningucuchixëe na törü ngüxéeruū jíixüçax i napexewa.

**Tupanapata ga duűxügü
üxünechiga rü Tupanapata ja
dauxüguxü i naänewa
ngéxmanechiga**

9 ¹Rü jexguma nuxcüma Muüsémaä jadexagu rü nüxna naxäagu ga jema nüxiraüxü ga uneta, rü Tupana namaä nüxü nixu na nhuxäcü nanaxwæxexü na nüxü jacuqxüügüxü. Rü jexgumarüü ta namaä nüxü nixu na nhuxäcü nanaxwæxexü na naxcax naxüäxü ga wüxi ga ípata ga naxchirunaxcax na jáma nüxü jacuqxüügüxüçax ga paigü. ²Rü guma ípata ga naxchirunaxcax rü nitüjemachïä. Rü jema naxmachïä ga nüxira nawa ixücxü, rü “Nachica i Üünexü” nixi ga naëga. Rü jáma najexma ga werachica rü mecha ga pöü ga üünexü nagu nuxü. ³Rü jema to ga naxmachïä ga jema tijemachïäxüçaxwena üxü rü “Nachica i Üünexüchixü” nixi ga naëga. ⁴Rü jáma najexma ga jema mecha ga uirunaxcax ga ngextá nawa jagugüäxü ga pumara ga paacaxü ga jexguma jaguxgu. Rü jáma najexma ta ga jema baú ga Tupanaärü mugü nagu namaä nanguxügüxü. Rü jema baú rü guxüwama uirumaä natüxüne. Rü jematama baúarü aixepewa najexma ga wüxi ga tüküxäcü ga uirunaxcax ga jema pöü ga dauxüwa rüjixümaä äacuxü. Rü jexgumarüü ta jema baúarü

aixepewa najexma ga Aräüärü caxüruü ga rüxüxüne, rü guma nutagü ga Tupanaärü mugü nagu ümatügücü. ⁵Rü jema baúetüwa najexmagü ga jema taxre ga dauxüçüäxchicünaxägäü ga ixäxpexatüxü. Rü naxpexatügümaä najadüxétüga jema baúåtaü. Rü jema dauxüçüäxchicünaxägäürü ngäxüwa nixi ga nügü nangoxéexüxü ga Tupana. Notürü taxuüçaxma tüxcüü jexeraäcü nüxü tixi i ngëmachiga. ⁶Rü wüxicana jemaäcü na namexéegüäxü ga guxüma ga jema, rü nhuxmachi ga paigü rü guxüguma jema nüxiraüxü ga naxmachïägu nachocuxü na jáma Tupana namaä nüxü ixuxüäcüma nüxü jacuqxüügüxüçax. ⁷Notürü jema to ga naxmachïäwa rü jema paigüarü äëxgacüxicatama nixi ga jexma ücuxü. Rü tama guxüguma jexma naxücu, notürü wüxicanatama jexma naxücu ga wüxicigü ga taunecigu. Rü jexguma jexma naxücxugu rü jáma nanange ga naxüñagü rü guma nagümaä jema baúxü namaxcuétü. Rü jemaäcü ga jema paigüarü äëxgacü rü inanaxä ga guma nagü na noxrütama pecadu rü guxüma ga duűxügüarü pecaduxü ijanangümaxüçax ga Tupana. ⁸Notürü jema paigüarü äëxgacüxicatama nixi ga jema Nachica ga Üünexüchixüü ücuxü ga Tupana íjexmaxüwa. Rü ngëmaäcü Tupanaä i Üünexü tükü nüxü nacuqxëe na taxucüruwama jexma Tupana íjexmaxüga nachocuxü ga guxüma ga duűxügü jerü jexguma nagu naxíxgu ga jema mugü ga Muüsé ümatüxü rü nachuxu ga jema. ⁹Rü guxüma i ngëma pemaä nüxü chixuchigaxü, rü wüxi i cuaxruü nixi i taxcax i jixema na

nhuxma imaxexü. Rü ngémawa nüxü tadau rü jema ámaregü ga Tupanana naxágüxü rü jema naxünagü ga Tupanacax nádaixü rü taxucürüwama jema duúxügüxü nimexéë na aixcuma Tupanapexewa jamexüçax. ¹⁰Rü jema nuxcumaxügüxü ga mugü ga ñonagüchiga rü axeügüchiga rü nacümagüchiga ixixü, rü jema duúxügüarü duxétüxüneçaxicatama nixigü. Rü jemacax tama jema duúxügüxü nimexéë na aixcuma Tupanapexewa jamexüçax. Rü woo napora ga jema mugü ga noxrix, notürü jexguma ínanguxgu ga Cristu rü marü jexma najacuax na duúxügümaã naporaxü. ¹¹Notürü i nhuxma rü marü ínangu ja Cristu. Rü nüma nixí i aixcuma törü ngüxéerüü jiixü i Tupanapexewa, rü nagagu nixí i nangémaxü i maxü i taguma gúxü. Rü ngéma nachica i ngextá taétüwa ínachogüxüwa rü aixcuma naxüüne erü tama guma ípata ga naxchirunaxcax ga duúxügümare üxünerüü nixí erü dauxüguxü i nañnewa nangéxma. ¹²Rü Cristu rü marü dauxüguxü i nañnegu naxüci i ngextá Tupana íngéxmaxüwa. Rü taxuúçaxma tüxcüü wüxicigü ja taunecigü ngéxma naxüci, erü marü guxüguma ngéma nangéxmaêcha. Rü jexguma jexma naxücuxgu, rü tama jéma nanange ga bodegügü rü wocaxactigügü na Tupanana naxääxüçax. Notürü nüma ga Cristu rü nagütama inaxä na jemaäci naxütanüäxüçax ga törü pecadugü rü tüxü nangémaxüçax i maxü i taguma gúxü. ¹³Rü jema mugü ga Muísé ümatüxü rü nhanagürü:

“Ngéxguma texé juetaxü ingögü, rü taxucürüwama Tupanapata ja naxchirunaxcaxgu taxüci”, nhanagürü. Rü jemacax ga jema Judéugü, rü jexguma wüxi ga juetaxü jangögügüga rü nanaxwaxegü ga na norü paixüitawa nagaäxü ga wüxi ga woca na jema pai Tupanacax jamáxüçax rü na jaguäxüçax na jemaäci ga guma tanimaca rü dexágü nagüäxüçax na jema duúxügüxü namaã namaxcuxüçax na jemaäci nüxna ínajixüçax ga norü chixexü. Notürü jema rü duúxügüarü duxétüxünewaxicatama nanamexéë rü tama norü maxüxü namexéë. ¹⁴Notürü nagü ja Cristu rü jema naxünagüüarü jexera name erü törü maxü namexéë na aixcuma Tupanapexewa imexüçax. Rü Cristu rü woo Tupana Nane na jiixü rü na nataxuxü ga norü chixexü, notürü Tupanana nügü naxä rü törü pecaducax naju jerü Naäe i Üünexü nanaporaxëe. Rü jemaäci curuchagu nanabaxëe ga nagü. Rü nhuxma ja jima nagü rü ningü na tükü namexéëxüçax i Tupanapexewa. Rü ngémacax taxuúçaxma tanaxwaxe na nagu ixixü ga jema mugü ga Muísé ümatüxü ga tama tuxna naxäxü i maxü i taguma gúxü. Rü nhuxma na Cristugagu Tupanapexewa imexü, rü nüma ja Cristu rü tükü narüngüxëe na naxüxüçax i ngéma Tupana ja maxüci tükü naxwaxexü. ¹⁵Rü nhuxma na törü pecaducax najuxü ga Ngechuchu ja Cristu, rü nüma nixí i törü ngüxéerüü i Tupanapexewa, ngéma Tupanaärü uneta i ngexwacaxüxü nüxü ixuxüriü. Rü nhuxma i jixema i Tupana tükü idexechixe, rü tükü nangéxma i maxü i taguma gúxü ega jima Naneäxü

jaxōgügu. Rü ngēgxumarüü ta i guxüma i Tupanaärü duűxügü ga nuxcüma jaxōgüxü, rü nüxü nangēxma i maxü i taguma gúxü jerü Cristu naju na norü pecaduna ínanguxüeäxüçax. ¹⁶Rü ngēgxuma najuxchaügu i wüxi i duűxü, rü wüxi i poperagu nanaxümatü na texé tá najaxuxü i norü ngēmaxügü. Notürü ngēgxuma namaxügu i ngēma duűxü, rü taxucürüwama texé tanajaxu i norü ngēmaxügü. ¹⁷Rü ngēmacax i ngēma popera rü tama napora i ngēgxuma namaxügu i ngēma duűxü. Rü ngēgxuma najuxguxicatama nixi i naporaxü. ¹⁸Rü nüma ga Cristu rü norü jumaä nixi ga Tupanapexewa tükü jamexeëgüxü. Jerü ga Muïsé rü nüxü nixu rü jexguma texé pecaduäxgu rü tanaxwaxe na tümaärü paixütawa tanagaxü ga wüxi ga naxüna na tümaéggagu najuxeëäxüçax rü inabaäxüçax ga nagü na Tupana tükü nüxü ngechaüxüçax ga tümaärü pecadu.

¹⁹Rü Muïsé rü guxüma ga duűxügüpexewa nüxü nixu ga guxüma ga Tupanaärü mugü. Rü jemawena nanajaxu ga wocaxacügügi rü bodexacügügi, rü dexámaä nanaxüeü. Rü nhuxmachi nanajaxu ga wüxi ga naixchaciüxacü rü nhuxre ga tüäxmü ga dauxüne, rü jema naixchacüugu nanabagümü. Rü jemamaä guma nagüwa nanacüe rü nhuxmachi nanamaxcuétü ga jema popera ga Tupanaärü mugü nawa jexmaxü. Rü jexgumarüü ta najamaxcutanü ga guxüma ga duűxügü. ²⁰Rü nhuxmachi ga Muïsé rü nhanagüri nüxü ga duűxügü:

“Tupana rü marü inaxuneta na pexü tá nangüxüeëxü. Rü daa nagümaä pexü chimaxcutanü i

nhuxma erü ngēmaäcü nixi i choxü namuxü na ngēmawa nüxü pecuáxüçax na aixcuma tá pexü nangüxüeëxü”,
nhanagüri. ²¹Rü nhuxmachi ga Muïsé rü guma nagümaä nanamaxcuétü ga guma ípata ga naxchirunaxçax ga nawa Tupanaxü jacuqxüögüne. Rü jexgumarüü ta namamaxcutanü ga guxüma ga jemaxügü ga namaä Tupanaxü jacuqxüögüxü ga guma ípataaru aixepewa jexmagüxü. ²²Rü nüxü tacuqx rü jema duűxügü ga jexguma pecadu naxügügi rü Tupanapexewa nügü jamexeëgüchaügu, rü norü paigüxüätawa nanaga ga wüxi ga naxüna na nüxü jamáäxüçax rü inabagüxüeäxüçax na Tupana tama napocueüçax. Notürü nhuxma ja Tupana rü tükü nüxü nangechaü i törü chixexü jerü törü pecaducax naju ga Ngechuchu rü nagü inanaba. Rü jexguma chi tau chima najuxgu rü nagü inabaägu, rü taxucürüwa chima Tupana tükü nüxü nangechaü i törü pecadugü.

Cristu rü naju na ijanaxoxeëäxüçax i pecadu

²³Rü jemacax ga Tupana rü nuxcümaxüchima Muïsémaä nüxü nixu na paigü duűxügürü pecaducax naðaixü ga naxünagü rü inabaäxü ga nagü na jemaäcü Tupana tama napocueüçax ga duűxügü. Notürü i nhuxma i jixema na Tupana tükü idexechixü, rü tükü nangēxma i tachica i dauxüguxü i nañnewa jerü Nane ja Cristutama törü pecaducax naju rü inanaba ga nagü. Rü jima nagü rü Tupanapexewa rü poraäcü ngēma

naxūnagügüärü jexera narüporamaä. 24 Rü ngēmacax i nhuxma rü taxuūcaxma tūxcüü guma īpata ga naxchirunaxcax ga duūxügü üxñegu naxücu ja Cristu na ngéma taétiwa nachogüxüçax. Erü núma ja Cristu rü marü Tupanaxütawaxüchi nangu i dauxüguxü i nañnewa. Rü ngéma Nanatüpexewa nangéexma i nhuxma na ngéma taétiwa nachogüxüçax. 25 Rü ngēmacax i nhuxma rü taxuūcaxma tūxcüü guxüguma Nanatüna nügü naxäechä na ngémaäcü taxcax najuuuxüçax. Rü jema Judéugüärü paigüärü äëxgacügü rü gúcü ga taunecügü guma īpata ga üüneneugu nachocuxü na jema Tupanana naxägüäxüçax ga guma naxūnagügi. 26 Notürü ja Cristu, rü taxuūcaxma tūxcüü gúcü ja taunecügü Tupanana nügü naxäechä, erü ngégxuma chi ngémaäcü jixígu rü chi noxri naâne ixügügumama rü chi marü muëxpüxcüna taxcax naju. Notürü nhamaäcüü ga Cristu rü marü nhama ga nañnewa nangu na wüxicanatama nügü inaxäxüçax rü pecaducax najuxüçax.

27-28 Rü ngéma na wüxicanatama najuexü i duūxügü naxüpa na Tupanapexewa nangugüxü, rü jexgumarüütama ga Cristu rü wüxicanatama nügü inaxä rü naju na ijanaxoxéëäxüçax i muxüma i duūxügüärü pecadugü. Notürü wena taxarü núma naxü. Rü ngégxuma wena núma naxüxgu rü tama pecaduarü oxéewa tá núma naxü. Notürü tá núma naxü na namaxéëëäxüçax i guxüma i ngéma duūxügü i aixcuma ínanguxéëgüxü.

10 ¹Rü jema mugü ga Muísé ümatüxü rü íraruwatama jema duūxügüçax nanangoxéë ga tacü tá na naxüxü ga Cristu. Notürü ga jema mugü rü tama aixcuma Cristurüü napora, jerü taxucüruwama Tupanapexewa najamexéë ga jema duūxügü woo gúcü ga taunecügü Tupanacax nanadaiiixü ga naxūnagü na jemaäcü Tupanana nangaicamagüxüçax. Rü jemaäcü ga jema mugü rü taxucüruwama Cristurüü nanamaxéëë ga jema duūxügü. ²Rü jexguma chi jema mugü aixcuma jema duūxügüxü imexéëgu ga Tupanapexewa, rü tau chima nagu narüxinüeëcha na japecaduåxü, rü chi nüxü narüxoë na naxūnagü Tupanacax naðaixü. ³Notürü jema na Tupanacax naxūnagü naðaixü ga duūxügü, rü norü pecaduarü cuqxächixéëruümare nixí ga gúcü ga taunecügü. ⁴Jerü guma nagü ga jema wocagü rü bodegü rü tama napora na ijanaxoxéëäxüçax ga pecadugü. ⁵Rü jemacax ga Cristu ga jexguma nhama ga nañnewa naxüxchaügu, rü Nanatüxü nhanagürü:

“Tama cunaxwaxe na naxūnagü cuxcax naðaixü i duūxügü na naxütanügüäxüçax i norü pecadugü. Notürü cunamexéë i nhaä chaxune na ngémamaä chanaxütanüxüçax i pecadu. ⁶Rü tama namaä cutaäë i ngéma naxūnagü i cuxna naxämaregüxü rü cuxcax naðaixü rü jagugüxü na naxütanügüäxüçax i norü pecadugü. ⁷Rü jemacax rü nhacharügi: ‘Düçax, Pa Chaunatüx, daxe chixí, rü nuã cupexewa changëxma na

chanaxüxüçax i curü ngúchaü rü na chajuxüçax, ngëma curü orewa chauchiga naxümatüxürtü", nhacharügü".

⁸Rü jemaäcü ga Cristu rü nüxü nixu na Tupana rü tama aixcuma namaä nataäexü ga jema na naxçax nadaiäxü ga naxünagü rü naxçax jagugüäxü na naxütanügüäxüçax ga norü pecadugü woo jema mugü ga Muïsé ümatüxüwa rü duüxügüxü namu na naxügüäxü ga guxüma ga jema. ⁹Rü jemawena ga Cristu, rü nhanagürü ta:

"Düçax, Pa Chaunatüx, daxe chixí, rü nuä cupexewa changëxma na chanaxüxüçax i curü ngúchaü rü duüxügüärü pecaducax na chajuxüçax", nhanagürü. Rü jemawa nüxü tacuax na Tupana rü marü ijanaxoxeäxü na naxünagü naxçax naðaixü, jerü Nanexü ningucuchixëe na pecaducax najuxü. ¹⁰Rü nhuxma na Ngechuchu ja Cristu naxüxü ga jema Tupanaäri ngúchaü, rü ngëmacax nixi i nhuxma i Tupanapexewa ixüünexü i jixema. Jerü nüma ga Cristu rü Tupanana nügü naxä na wüxicanatama guxäärü pecaducax najuxü. ¹¹Rü guxüma i Judéugüärü paigü rü wüxichigü i ngnexügu rü tupaucawa nangëxmagüxü na Tupanana naxägüäxüçax i naxünagü i naxçax nadaiixü. Rü guxüguma jemaäcü nanaxügüxü notürü taguma aixcuma inajarüxo ga norü pecadugü woo jemaäcü na naxügüxüäxü. ¹²Notürü nüma ga Ngechuchu ja Cristu rü wüxicanatama Tupanana nügü naxä na guxäärü pecaducax najuxüçax. Rü jemawena rü nhuxmachi dauxüwa naxü rü Tupanaäri tügüneçüwawa najarüto, erü guxäärü

äexgacü nixi i nhuxmax. ¹³Rü ngëma nixi i nangëmaxü nhuxmatáta ja Tupana rü guxüma i norü uwanügüxü nüxü najexeraxëe. ¹⁴Rü nüma ga Ngechuchu ja Cristu rü wüxicanatama Tupanana nügü naxä rü naju na guxüguma Tupanapexewa timexüçax ja jíxema Tupanacax tükü jaxüünexeëgüixe. Rü ngëmacax i nhuxma rü taxuüçaxma tükü wena nügü inaxä rü naju, jerü wüxicanatama guxüma ningutanüxëe. ¹⁵⁻¹⁶Rü Tupanaäe i Üünexü rü tükü nüxü nacuaxëe na aixcuma jíxü i ngëma, jerü nüma ga Tupana rü nhanagürü:

"Ngëguma nawa nanguxgu na wena ngëma Judéugümaä ichaxunetaxü, rü wüxi i ngexwacaxüxü i uneta tá nüxna chaxä. Rü tá meä ngëma duüxügüxü nüxü chacuaxëe i chorü mugü na aixcuma naäewa nangëxmagüxüçax rü guxüguma naga naxinüexüçax.

¹⁷Rü tá nüxü ichajarüngümaxüchi i ngëma duüxügüärü pecadugü rü ngëma chixexü i naxügüxü. Rü tagutáma wena nagu charüxínu",

nhanagürü. ¹⁸Rü ngëmaäcü nüxü tacuax rü ngëguma Tupana duüxügüäxü nüxü ngechaügu i norü pecadugü, rü marü taxuüçaxma tükü nanaxwaxe na wena tacü i naxünagü nüxna naxägüxü naxçax i pecadu.

Name nixi i Tupanana tangaicamagü

¹⁹⁻²⁰Rü ngëmacax i nhuxma, Pa Chaueneëgü, rü taxuüçaxma tükü

tamuūē na Tupana íngēxmaxūwa ichocuxū na namaăxūchi idexagüxūcax. Rü nuxcümäxüchima rü paigüarü ãëgxacüxicatama jexma naxtucu nagu ga guma  pata ga naxchirunaxcax ga Tupana nawa jexmane. Rü taxucüruwama ngexerüxúxemare jexma taxücu. Notürü nüma ga Ngechuchu ja Cristu rü marü inajanaxoxëë ga guxüma ga jema ga jexguma curuchagu najuxgu rü nagü inaba  u na Tupana íngēxmaxü  u t  x   jachocux  ex  cax rü namaăxūchi idexagüx  cax. Rü woo taxucüruwama Tupanana tangaicamag   ga noxrix, notürü nüma ga Cristu rü naju na t  x   namax  ex  ex  cax. Rü nagagu nix   i nh  xma i Tupanax  tawa ingug  x  . ²¹Rü nüma nix   i Tupanapexewa t  x   nang  x  ex   i gux  ma i jixema i Tupana  r   du  x  g   i x  g  x  . ²²Rü nh  xma na t  x   nang  x   ja t  r   ng  x  e  ru   i Tupanapexewa, r   tanaxw  xe i aixcuma mex   i ta    ma   Tupanana tangaicamag   na namaăx  chi idexagüx  cax. R   tanaxw  xe i aixcuma tajax  g   na n  ma r   t   me   t  x   naja  x   jer   Cristu r   taxc  x   naju na t  x   ijanaxox  ex  cax i t  r   chixex   r   jemac  x   mar   na  g  gu   tabai  . ²³R   tanaxw  xe i aixcuma me   Cristux   tajax  g  uecha jer   nag  ma   t  x   inajanaxox  e   ga t  r   chixex  . R   ng  mac  x     tanangux  e   na wena taxar   n  ma nax  x   na Nanat  x  tawa t  x   nag  g  x  . R   taguma tanaxw  xe na n  x   r  xoex   na jax  g  x  , r   b  i   r  arua. Er   Tupana ga tama   ixunetac   na t  x   nang  x  ex  , r   aixcumax  chi t   najangux  e   i gux  ma

ga jema tama   n  x   jaxux  . ²⁴R   nh  xma na ng  ma  c   t  x   nang  x  e  x   ja Tupana, r   name nix   i gux  guma naxc  x   tadaug   na nhux  c   w  xichig   jig   r  ng  x  e  g  x   na jexera  c   jig   inge  ch  g  x  c  x   r   mex   ix  g  x  c  x  . ²⁵R   name nix   i gux  guma t  r   ngutaqu  eg  wa na f  ngug  x  . Er   n  max   r   mar   n  x   nar  x  oe na ngutaqu  ewa nax  x  , r   tama tanaxw  xe na ng  gumar  u ix  g  x  . R   ng  mac  x   name nix   i jig  ax   tanang  cha  x  e   na ingutaqu  eg  x  . R   nh  xma na n  x   icu  x   na mar   jangaic  x   ja t  r   Cori, r   jexera  c   tanaxw  xe na jig  ax   nang  cha  x  e  x  . ²⁶Notürü ng  guma chi tex   Cristux   jax  chir  gu ga noxrix r   nh  xmach   noxtac  ma n  x   tar  x  oxgu, r   mar   nataxuma na nhux  c   namex  e  x   i ng  ma t  uma  r   pecadu i Tupanapexewa. ²⁷Er   ng  guma chi ng  ma  c   noxtac  ma Cristux   tar  x  oxgu, r   aixcumax  chi t   tanajaxu i ng  ma pocu i   uc  max   i Tupana t   t  x   nama   pocux   r   jima   x   ja ijaurane ja nawa t     agux  ne i ng  ma Tupana  r   uwan  g  . R   ng  x  icatama nix   i t  x     nangux  e  x   ja jixema Cristux   r  x  oxe. ²⁸R   n  x   tacu  x   r   jexguma tex   tama Mu  s    ar   mug  ga   n  gu r   najexmagu ga taxre r   exna tama  xp  x   ga du  x  g   i t  x   daug  x   r   t  x   ixug  ex   na aixcuma tama naga taxn  x  , r   a  x  g  c  g   r   noxtac  ma t  x   nim  x   r   tama n  x   tangech  t  m  u  g  . ²⁹Notürü Tupana r   aixcuma jexera  c   t   nanapocue i ng  ma du  x  g   i tama Nanega   n  ex   r   jima nag   ja pecaduar   piro  x   oex  

rü Naäe i Üünexü i nüxü ngechaűxümaă guxchigagüxü. ³⁰Rü meäma nüxü tacuax rü Tupana rü tama notüçaxma nhanagürü:

“Chama tá nixi i namaă nüxü chacuaxü na tacü tá namaă chaxüxü i guxüma i ngëma chixexü ügxü. Rü aixcuma tá chanapocu”,

nhanagürü. Rü jexgumarüü ta nhanagürü:

“Chama tátama nixi i nünxü chaçaxü i wüxichigü i chorü duűxügü i norü maxüchiga”, nhanagürü. ³¹Rü dúcax, rü aixcuma namaxü ja Tupana, rü ngëmacax ega tama naga ixinüegü rü wüxi i äücmamaxüchixü nixi na namëgu inguxü na tüxü napocuxüçax. ³²Rü dúcax, name nixi i nüxna pecuaxächie ga nhuxäcü na jiixü ga jexguma noxri Cristuxü pejauxgu. Rü jexguma ga pema rü jema na pejaxögüxügagu rü poraäcü guxchaxügü pexü nangupetü, notürü tama Cristuxü perüxoë rü bai ga íraruwa. ³³Rü nhuxre ga pema rü duűxügü pemaă naguxchigagü rü guxäpexewa pexü niçuaixgü. Rü toguax ga pema rü pegü ipejaxägü na jema pemüçügürüü ngüxü peingegüxüçax.

³⁴Rü pema rü pexü nangechaütmüügü ga jema petanüxügü ga jaxögüxü ga pocupataüwa jexmagüxü. Rü taäeäcüma jaxna namaă pexinüe ga jema tama jaxögüxü ga pexna napuxüxü ga perü jemaxügü. Rü tama naxcax pexoegaäe, jerü meäma nüxü pecuax rü dauxüguxü i naänewa pexü nangëxma i ngëma perü ngëmaxügüarü jexera ixixü, erü tagutáma nagux. ³⁵Rü ngëmacax i

nhuxmax, rü tama name na nüxü perüxoexü na Cristuaxü pejaxögüxü woo tacü pexü üpetügu. Erü marü nüxü pecuax rü Tupana rü aixcumaxüchi tá pexna nanaxä i perü ämare i maxü i taguma gúxü, erü Cristuaxü pejaxögü. ³⁶Rü ngëma guxchaxügü i pexü ngupetüxü, rü name nixi i jaxna namaă pexinüe na penaxüxüçax i Tupanaärü ngúchaü rü penajaxuxüçax i ngëma ämare i pemaă inaxunetaxü. ³⁷Erü Tupanaärü ore i ümatüxüwa rü nhanagürü:

“Paxaxüchi tá wenaxärü núma naxü ja Cristu. Rü aixcuma tăüxütáma nuxcü ínangu. ³⁸Notürü jíxema tümaärü ògagu chapexewa mexë, rü name nixi i guxüguma tajaxööcüma chauxcax tamaxü. Notürü ngëxguma nüxü tarüxoxtu na tajaxöoxü, rü chama rü tăüxütáma tümamaă chataäe”,

nhanagürü. ³⁹Notürü i jixema rü tama ngëma duűxügü i nüxü rüxoexü i Tupana tá pocueixüü tixigü. Erü jixema rü ngëma jaxögüxütanüxü tixigü, rü ngëmacax tüxü nangëxma i maxü i taguma gúxü.

Tórü öchiga

11 ¹Rü nhuxma rü tórü ògagu nixi i nüxü icuaxü na aixcuma tá najauxgüxü i guxüma i ngëma irünguxéegüxü ga Tupana tamaă ixunetaxü. Rü ngëma tórü ògagu nixi i nüxü icuaxü na aixcuma Tupana tá janguxéexü i ngëma norü uneta i nhuxma taüta nüxü idauxü. ²Rü nhuxre

ga nuxcúmaägüxü ga törü oxigü rü Tupanaäxü najaxögü, rü jemacax ga Tupana rü namaä nataäe. ³Rü ngëma törü õgagu nixi i nüxü icuáxü na aixcuma jiixü na Tupana rü norü oremaämare nangoxéêäxü ga nhama ga naäne rü üäxcü rü tawemacü rü woramacurigü rü êxtagü. Rü jemaäcü ga Tupana, rü ngürtiwa nanangoxéêämare ga guxüma i ngëma nhuxma nüxü idauxü. ⁴Rü guma nuxcümäxüçü ga Abéu rü Tupanaäxü najaxö. Rü jemacax Tupanaga naxinü rü nüxna nanaxä ga wüxi ga naxüna ga Tupanacax jamáxü. Notürü ga naenee ga Caï rü tama Tupanaga naxinü rü tama nüxna nanaxä ga jema ämare ga Tupana nüxü naxwaxexü. Rü jemacax ga Tupana rü woo tama Caímaä nataäe, notürü Abéumaä nataäe rü nüxü nixu na meçü jiixü jerü najaxö rü naga naxinü. Rü ngëmacax i nhuxmax na woo najuxü ga Abéu, notürü wüxi i törü cuaxruü nixi. Erü nawa nixi i nüxü icuáxü na Tupana naxwaxexü na jaxögüxü rü naga ixinüexü. ⁵Rü Enoqui rü ta Tupanaäxü najaxö rü naga naxinü. Rü jemacax nixi ga namaxäcütama jagaäxü na tama najuxüçax. Rü namüçügü rü taguma nüxü inajangaugü, jerü Tupana najaga. Rü Tupanaärü ore i ümatüxüwa nüxü nixu rü jexguma taüta jagaägu, ga Enoqui rü nanaxü ga jema Tupana naxwaxexü. ⁶Notürü taxuacüma Tupana tamaä nataäe ega tama nüxü jaxögügu. Rü jíxema Tupanamaä ämütüchaüxü, rü tanaxwaxe na tajaxoxü na aixcumaxüchi nangëxmaxü ja Tupana rü nüma rü aixcuma tüxü nangüexü ja jíxema naxcax daugüxe

rü naga ínüexü. ⁷Rü jexguma Noëmaä jadexagu ga Tupana, rü nüma ga Noë rü najaxö rü naga naxinü. Rü Tupana rü namaä nüxü nixu rü tá na ínanguxéêäxü ga mucü ga taxüchicü ga taguma duüxügü nüxü daucü rü tá guxüwama inanguanexéecü. Rü namaä nüxü nixu ga na naxüäxüçax ga wüxi ga wapuru ga taxüne na tama najuexüçax ga nüma rü namax rü nanegü rü naneäxgü. Rü Tupanaga naxinü ga Noë, rü nanaxü ga guma wapuru, rü jemaäcü tama najue ga nüma rü napatacüäx. Rü jemaäcü Tupanaäxü najaxö. Notürü jema togü ga duüxügü rü tama najaxögü, rü jemacax Tupana nanapocue. Notürü nüma ga Tupana rü Noëxü nixu na napexewa namexü, jerü nüxü najaxö. ⁸Rü guma törü oxi ga Abräü, rü Tupanaäxü najaxö. Rü jemacax nixi ga naga naxinüxü rü nüxna jaxüxü ga nanatüchiüne na nawa naxüxüçax ga jema naäne ga Tupana tá nüxna äxü na noxrüxüchi jiixüçax. Rü jemaäcü nanaxü ga jexguma Tupana namuxgu. Rü nanatüchiüñnewa inaxüächi ga Abräü woo tama nüxü na nacuáxü ga ngextá tá na naxüxü. ⁹Rü jexguma nawa nanguxgu ga jema naäne ga Tupana namaä ixunetaxü, rü nhama jexma naxüäneäxüürüümare ipata ga naxchirunaxcaxmaämare naxächiü. Rü jexgumarüütama nixigü ga nane ga Isaqui rü nataa ga Jacú, jerü jexguma najaegu rü Abräürüü nhama jexma naxüäneäxüürüümare nixigü ga jema naännewa. Rü jemaäcü nixigü ga guxüma ga nümagü ga na woo Tupana rü namaä ixunetaxü ga na noxrüxüchi jiixüçax ga jema naäne. ¹⁰Rü jemaäcü ga Abräü,

rü woo nhama jexma
 naxūñeāxürüümare jéma najexma,
 notürü Tupanaāxü najaxōchigüama,
 jerü nüxü nacuqx na Tupana tá
 dauxüguxü i naānewa na nagaxü nawa
 ja jima īane ja nümatama naxüxüne ja
 tagutáma ijärüoxüne. ¹¹Rü
 jexgumarüütama ijixí ga Abráū namax
 ga Chara. Rü woo ga na taguma
 naxāxäcüchiréxü jerü marü ijaxüchi,
 notürü ixäxäcü jerü ijaxööma na
 Tupana rü aixcuma tá janguxëeäxü ga
 jema norü uneta ga tá na naxäxäcüxü.
¹²Rü jemaäcü ga Abráū rü woo marü
 jaguäxüchi na jiixü, notürü düxwa nüxü
 najexma ga wüxi ga nane, rü gumawa
 ne naxí ga muxüma ga nataagü. Rü
 nhuxma rü nhama éxtagürüü
 namuxüchi, rü nhama naxnüci ja
 taxuacüma jaxugücürrü nixigü, jerü
 jemaäcü Abráūmaä inaxuneta ga
 Tupana. ¹³Notürü nümagü ga Abráū rü
 Isaqui rü Jacú rü najue, rü jemacax
 tama nüxü nadaugü ga guxüma ga
 nataagü i nhuxma ngëxmagüxü, rü tama
 namaä inacuqxgü ga jema naâne ga
 noxri Abráūmaä nüxü jaxuxü ga
 Tupana. Notürü Tupanaāxü
 najaxögüama, rü jemacax nüxü
 nacuqxgü rü Tupana rü tá aixcuma na
 janguxëeäxü ga jema norü uneta ga
 namaä nüxü jaxuxü. Rü nataäegü jerü
 nüxü nacuqxgü na tääxüntáma
 guxüguma nhama ga naânewa na
 najexmagüechaxü, rü jemacax nüxü
 nixugüie na to i nachiüñanecüjäxrüümare
 jixigüxü ga nhama ga naânewa. ¹⁴Rü
 nümagü rü jema oremaä meäma tüxü
 nüxü nacuqxëe na tama nhama ga
 naâneguxicatama naxinüexü notürü

ínanguxëegüäxü i to i nachica i
 dauxüguxü i naânewa ngëxmaxü. ¹⁵Rü
 nümagü rü jexguma chi nanaxwaxegüga
 ga naxcax na nawoeguxü ga jema naâne
 ga noxri nawa ne naxixü, rü tau chima
 nüxü naguxcha rü chi naxcax nawoegu.
¹⁶Notürü ga nümagü rü nüxü
 nangúchaügü i ngëma naâne i
 mexëchixü i dauxüwa ngëxmaxü i
 Tupanaxütawa. Rü jemacax nixí ga
 Tupana ga tama naxänexü na nügü
 jaxuxü na norü Tupana jiixü. Jerü nüma
 ga Tupana rü naxcax nanamexëe ga
 wüxi ga īane ja dauxüguxü i naânewa
 ngëxmane. ¹⁷⁻¹⁸Rü Tupana ga noxri rü
 Abráūmaä nüxü nixu rü nhanagürü:

“Cune ja Isaquiwa tá cuxü
 nangëxma i muxüchixüttama i
 cutaagü”,

nhanagürü. Rü Abráū rü najaxö na
 Tupana rü aixcumaxüchi tá na
 janguxëeäxü ga jema namaä
 inaxunetaxü. Rü jemacax ga jexguma
 Tupana nüxü üxgu rü Isaquicax nüxna
 nacaxgu na naxcax jamääxüçax, rü
 nüma ga Abráū rü tama nanachuxu. Rü
 ínamemare na Tupanacax jamääxü ga
 guma nane ga nügümaä wüxicacü.
¹⁹Jerü nüma ga Abráū rü najaxö na
 Tupanaāxü natauxchaxü na wena
 namaxëeäxü i juexü. Rü jemacax ga
 Abráū rü ínamemare na Tupanacax
 nanexü jamäxü jerü najaxö na Tupana
 rü wena tá namaxëeäxü. Rü
 aixcumaxüchi jemaäcü Abráūçax
 nanaxü ga Tupana, jerü woo nhama
 marü najuxürrü nixí ga nane, notürü ga
 Tupana rü maxüci nüxna nanamu. Rü
 jema rü wüxi ga törü cuqxruü nixí na
 nhuxäcü aixcuma jaxööxü ga Abráū.

²⁰Rü guma Isaqui rü ta Tupanaäxű najaxõ. Rü jemacax ga jexguma marü najaxgu, rü najumuxë rü Tupanana naca na nanegü ga Jacú rü Echaúxű nangüexüçax. Rü jemaäcü najumuxë jerü aixcuma najaxõ na Tupana tá janguxëexü ga jema nüxna naxcax naçaxű. ²¹Rü guma Jacú rü ta Tupanaäxű najaxõ. Rü jemacax ga jexguma marü najaxgu rü najuxchaügu, rü norü caxüxümaä nügü inachixëe rü Tupanaxü niçuaxü. Rü najumuxë rü Tupanana naca na nataagü ga Juche nanegüexü nangüexüçax. Rü jemaäcü najumuxë jerü aixcuma najaxõ na Tupana tá janguxëexü ga jema Abráumaä inaxunetaxü. ²²Rü guma Juche rü ta Tupanaäxű najaxõ. Rü jemacax ga jexguma najuxchaügu, rü natanüxümaä nüxü nixu rü nhanagürü:

“Tataagü rü jixcura rü tá ínachoxü i nuã Ejituaneawa na nawa naxixüçax i ngëma naâne ga Tupana törü oxi ga Abráumaä nüxü ixuxü. Rü ngëxguma ngëma naxixgu, rü chanaxwaxe ja chauxchinaxägü rü ta ngëma nanana na ngëxma jatqgxüäxüçax”,

nhanagürü. ²³Rü jemawena rü mucüma ga taunecügü rü nimu ga jema duüxügü ga Ejituaneawa. Rü jema nachiüñaneärü äëxgacü, rü tama nanaxwaxe na jexeraäcü jamuëtanüxü, rü jemacax nanamu na tükü naðaixüçax ga guxäma ga buxe ga ijatüxe ga jexwacax ibuetanüxë. Notürü nanatü rü naë ga guma törü oxi ga Muïsé, rü aixcuma Tupanaäxű tajaxögü. Rü jemacax ga jexguma noxri nabuxgu ga Muïsé, rü

tamaëxpüix ga tawemacügu itajacuxgü, jerü nüxü tadaugü na namexechixü rü tama naxcax tamuüe ga jema Ejituaneärü äëxgacüarü ore ga woo na naxunagüäxü ga na buxe tükü naðaixü. ²⁴⁻²⁵Rü Muïsé rü ta Tupanaäxű najaxõ. Rü jemacax ga jexguma marü najaxgu rü tama nanaxwaxe na nügü jaxuxü na Ejituaneärü äëxgacüxacü ngëne na jiixü, jerü naxcax rü narümemaë na natanüxügü ga Judéugümaä wüxigu ngúxü jangexü. Rü tama nanaxwaxe na tacü ga nhama ga naâneärü chixexümaä nügü na nataäexëexü, jerü nüxü nacuax rü jema taäe rü paxaächiruümare nixi.

²⁶Rü jexgumarüü na dauxüguxü ga naänena na jaxüxü ga Cristu na ngúxü jangexüçax, rü jexgumarüü ta nixi ga Muïsé ga äëxgacüpatana na jaxüxü, jerü naxcax rü narümemaë na natanüxügü ga Judéugümaä wüxigu ngúxü jangexü. Notürü taxuüçaxma jema ngúxü narüxinü, jerü nüxü nacuax rü tá wüxi i ngunexügü Tupanaxütawa na najauxäxü i norü natanü. ²⁷⁻²⁸Rü jema na jaxdööxüçax nixi ga Tupanaga naxinüxü ga Muïsé. Rü jemacax ga jexguma Tupana namuxgu ga na naxüäxü ga üpetüchiga, rü najanguxëe ga jema Tupana namuxü. Rü nüma ga Muïsé rü guxüma ga natanüxügü ga Judéugüxü namu na wüxichigü ga ïpatawa jamääxüçax ga wüxi ga carneruxacü na jemagümaä namaxcuäxüçax ga naäxpatakü. Rü nhanagürü nüxü:

“Nhama i chütaxügu rü tá Tupana nüma Ejituaneawa nanamu i wüxi i norü orearü ngerüü i dauxüçüäx rü tá nanadai ja jima nüxira bucü ja

Eqüituanecüäxgü nane i wüxichigü ja īpatawa. Notürü ngëxguma jima nagümaä penamaxcuxgu i perü īäxpata, rü tāxütáma pechiügu naxücu”,
 nhanagürü. Rü jemaäcü ga Muïsé rü Tupanaga naxñü jerü nüxü najaxö. Rü jemacax ga jema orearü ngeruü ga dauxüçüäx rü taxuüma ga Judéugünexü nimäx. Rü jema na jaxoõxüçax nixí ga ínaxüxüxü ga Ejituarü nañewa, rü tama naxcax namuñxü na guma Ejituaneärü äëxgacü tá namaä nanuxü. Rü taguma nüxü narüxo ga Tupanawe na naxüxü, jerü Tupana ja ëxügucüarü ngúchañ naxü. ²⁹Rü jema duüxügü ga Muïsewe rüxixü rü ta najaxögü. Rü jemacax ga jexguma jema Taxtü ga Dauchiüxüwa nangugügu, rü jema dexá rü nüguna nixigachi, rü nipaaneächi, rü jéma nichoñ. Notürü jexguma jema Ejituanecüäx ga churaragü ga nawe ngëgxü nawe ichoñgu, rü jexma naijama, jerü wenaxärü nüguna naxí ga jema dexá. ³⁰Rü jexguma guma īane ga Jericúwa nangugügu ga jema duüxügü, rü taxucürüwama nichocu, jerü guxüwama naxäxtapüx. Notürü Tupanaäxü najaxögü, rü jemacax Tupanaga naxñüe rü 7 ga ngunexü nüxü ínichoeguächitanüçü, jema Tupana namaä nüxü ixuxürü. Notürü jexguma norü 7 ga ngunexüwa nanguxgu, rü nüechama niwaxgütapüx, rü jemaäcü nichocu. ³¹Notürü jema nge ga Jericúcüäx ga Raábe, rü woo chixri imaxü ga noxrix, notürü jexguma jéma nangugügu ga jema taxre ga Judéugü ga bexma ngugütaewa jéma īxü, rü ngíma

ijixí ga nüxü nangüxëexü. Rü jemacax tama jema togü ga Jericúcüäx ga tama Tupanaga īntüexürü iju, jerü Tupanaäxü ijaxö. ³²¿Rü nhuxma rü tacü i togü i duüxügüchigaxü tá pemaä chixuxü? Rü changechica na pemaä nüxü chixuxüçax i nachiga ga jema nuxcumaxügüxü ga äëxgacügü ga Jideäü rü Baraqui rü Sásäü rü Jefté rü Dawí rü Chamuëü, rü guxüma ga nuxcumaxügüxü ga Tupanaäru orearü uruügü. ³³Rü jema na jaxögüäxüçax nixí ga Tupana nüxü rüngüxëexü. Rü jemaäcü to ga nachiüñanegüarü äëxgacügüxü narüporamaëgü, rü meäma norü duüxügümaä inacuaxgü rü aixcuma nanajauxgü ga jema Tupana namaä ixunetaxü. Rü jemacax ga jexguma woo aitanügu jataxuchigüägu, rü taxuüma namaä naxü ga aigü jerü Tupana nüxna nadau. ³⁴Rü jexguma norü uwanügü üxiyetüwa jawocuxgu, rü taxuüma nüxü naxüpetü rü tama nixae, jerü Tupanaäxü najaxögü rü nüma rü nüxna nadau. Rü jexguma togü taramaä nadaixchañgu, rü Tupana nüxü narüngüxëe na taxuüma nüxü üpetüxüçax. Rü jexguma naturaegu rü norü uwanügü nadaixchañgu, rü Tupana nanaporaexëe. Rü jexguma to ga nachiüñaneärü churaragümaä nügü nadaixgu, rü jema togü ga churaragüxü narüjexeragü. ³⁵Rü najexma ga ngexügü ga juexacüxü, notürü jema naxäcügü rü wenaxärü ïnarüdagü jerü Tupanaäxü najaxögü. Notürü najexma ga togü ga poraäcü ngúxü ingegüxü jerü norü uwanügü jemaäcü namaä nachopetü na Tupanaxü ïnatäxgüxüçax. Notürü ga nümagü rü tama Tupanaxü ïnatäxgü rü

jemacax najue, jerü naxcax rü narümemaē nixí na wena namaxexü rü najauxgüäxü i ngëma maxü i taguma gúxü. ³⁶Rü najexma ta ga nhuxre ga togü ga jaxögüxü ga duüxügü nüxü cugüexü, rü jaquaixgüxü, rü curëtimaä janaiixgüxü, rü pocupataägu nawocuxü. ³⁷Rü nhuxre ga nümagü rü togü nutamaä ínanamuxüchigü rü jemaäcü nanadai. Rü nhuxre ga nümagü rü togü najawäiixjegü rü najue. Rü nhuxre ga nümagü rü togü ngüxü nüxü ningexëegü na Tupanaxü ínataxgxüäcax. Rü nhuxre ga nümagü rü togü taramaä nanadai. Rü nhuxre ga nümagü rü nu ne nanaximare rü carneruchaxmüü rü bodechaxmüümaämare nixäxchiru. Rü taxuüma nüxü najexma, rü nachixeäegü jerü norü uwanügü rü chixri namaä nachopetü. ³⁸Rü nhama ga naänecüäx rü nachi naxaie, notürü Tupana rü nüxü nangechaü. Rü nhama ga naännewa rü norü uwanügüchaxwa nu ne nanaximare ga taxúema íxäpataxüwa. Rü ngürüanegu nipexütanümare jerü nangepatagü. ³⁹Rü guxüma ga jema nuxcumaxügüxü ga duüxügü rü woo norü ò gagu Tupana namaä na taäexü, notürü taxuüma ga nümagü rü guxüxüma nadau ga jema mexügü ga Tupana namaä ixunetaxü. ⁴⁰Rü jemaäcü namaä nangupetü ga jema duüxügü, jerü ga Tupana rü tagu narüxinü rü tama nanaxwaxe na nüxira nüxicä jamexëegüäxü, notürü nanaxwaxe na tamaä wüxigu jamexëegüäxü. Rü nhuxma i jixema na jaxögüxü, rü jema nuxcumaxügüxü ga duüxügürüü Tupanaäru duüxügü tixigü, jerü Nane ja Ngechchu rü guxäcaxma naju. Rü wüxi

i ngunexü rü tá taxcax núma naxü na nügüxütawa tüxü nagagüxüäcax na ngëma ingëxmagüechaxüäcax.

Name nixí i Ngechuchucümagu taxí

12 ¹Rü nhuxma na nüxü icuáxü na nhuxäcü aixcuma Tupanaäxü jaxögüäxü ga guxüma ga jema nuxcumaxügüxü ga duüxügü, rü ngëma rü wüxi i törü cuäxruü nixí na nhuxäcü Tupana naxwaxexü na naxcax imaxexü. Rü ngëmacax i nhuxmax, ¡rü ngíxä nüxü tarüxo i guxüma i ngëma pecadu i tüxü ítüexëexü rü tüxü naguxchaxëexü na meä jaxögüxü! ¡Rü ngíxä paxa naxcax tadaugü na meä Tupanacax imaxexü rü guxüguma aixcuma naxüxü i ngëma tüxü nanaxwaxexü! ²Rü name nixí i tanangugü na nhuxäcü namaxüxü ga Ngechchu rü nagu taxí i nacüma. Jerü núma nixí ga nuxcuma nagu naxinüxü na nhuxäcü törü ò gagu tá tüxü namaxexëexü rü núma nixí i tüxü nangüxëexü na aixcuma meä jaxögüechaxüäcax na ngëmaäcü naxütawa ingugüxüäcax. Rü núma rü tama nügü nachuxu na curuchawa ngúxü jangexü, rü tama nagu narüxinü ga jema åne na jangexü, notürü nataäexüchi jerü nüxü nacuäx na jemawena rü tá muxüma i duüxügü najauxgüxü i maxü i taguma gúxü. Rü nhuxma rü Tupanaäru tüguncetiwawa narüto na ngëma guxäärü äëxgacü jiixüäcax. ³Rü name nixí i penangugü rü nagu perüxínüe na nhuxäcü ga Ngechchu rü jaxna namaä naxinüxü ga jema ngúxü ga nüxü jangexëegüxü ga jema duüxügü ga pecaduäxgüxü. Rü núma ga Ngechchu rü jemaäcü jema

ngúxūmaã jaxna naxñü na pema rü tama nüxü perüchauxüçax rü tama nüxü perüxoexüçax na nüxü pejaxögüxü. ⁴Rü nhuxma i pema na pejaxögüxü, rü ngúxü peingegü erü pecaduxü perüxoe. Notürü taxúema ga petanüwa rü jemacax Cristurüü juwa tangu. ⁵Rü name nixi i nüxna pecuqxächie i norü ore ja Tupana i namaã pexü jaxucuxëgxü i nhuxma na naxäcügi peixigüxü. Erü ngëma norü ore i ümatüxüwa rü nhanagürü:

“Pa Chaunex, jtäü i nüxü cuxoxü i ngëguma cuxü icharüwexächixëegu! ⁶Rü täü i cujarümaxächixü i ngëguma cuxü chaxucuxëg! ⁶Rü nüma ja Cori ja Tupana rü tüxü inajarüwexächixëe ja jíxema tüxü nangechaüx. Rü tüxna nanaquaixa ja jíxema naxäcüxi tüxü najaxúxe, na ngëmaäci tüxü nanguxëexüçax na nhuxäcü nanaxwaxexü na naxcax tamaxüxi”,

nhanagürü. ⁷Rü ngëmacax i pemax, rü name nixi na jaxna namaã pexñüexü i ngëguma Tupana pexna naquaixcagu. Erü ngëguma ngëmaäci pemaã jixigu, rü pexü nüxü nacuaxëe na aixcuma naxäcügi peixigüxü. Erü guxüma i papa rü inajanawexächixëe i ngëma aixcuma naxäcügi ixigüxü. ⁸Notürü ngëguma chi Tupana tama pexü ijärüwexächixëegu, ngëma guxüma i naxäcügi xü ijanawexächixëexüri, rü ngëmawa tá nüxü pecuax na tama naxäcügi xüchi peixigüxü, rü ngenatüxü peixigüxü. ⁹Rü wüichigü i jíxema ga jexguma ibuegu, rü tanatügü rü tüxü

taxucuxëgü, rü jíxema rü tümaga taxinüe rü tüxü tangechaügü. Rü ngëmacax i nhuxma rü jexeraäcü tanaxwaxe na naga ixinüexü ja Tanatü ja dauxügucü na ngëmaäci najaxuxüçax i maxü i taguma gúxü. ¹⁰Rü tanatügü rü wüxi i paxächicäxmare tüxü taxucuxëgü na tüma tanaxwaxegüxüäcüma imaxexüçax. Notürü ja Tupana rü aixcuma törü mexüçax nixi i tüxü ijanawexächixëexü na naxrüü ixüünegüxüçax. ¹¹Rü aixcuma tama tataäegü i ngëguma Tupana tüxü ijärüwexächixëegu, erü tüxü nangux. Notürü ngëmawena i ngëguma naga ixinüegü rü janguxëegu i ngëma tamaä nüxü jaxuxü, rü aixcuma tataäegü.

Naxäüciüma na tama Tupanaga ixinüexü

¹²Rü ngëmacax i nhuxma na ngúxü peingegüxü rü peipaexü na Tupanawe perüxixü, rü name nixi i pegü peporaexëäma na noxrirüütama meä pejaxögüxüçax. ¹³Rü name nixi i naxcax pedaugü na Tupana pexü naxwaxexüäcüma aixcuma meä pemaxëxü, na jíxema nhuxma tama meä jaxögüxe rü meä tajaxögüxüçax. ¹⁴Rü naxcax pedax na guxü i duüxügümaä pemecümaxü! Rü ngëgumarüü ta name nixi i naxcax pedau na Tupanapexewa naxüünexü i perü maxü. Erü jíxema tama Tupanapexewa üünexë rü täüxütmá törü Corixü tadau. ¹⁵Rü pegüna pedaugü na taxúema nüxü oxüçax i ngëma ngüxëe i Tupana tüxü nangechaüäcüma tüxna äxü! Erü tama tanaxwaxe na texé petanüwa Cristuchi

aixü rü ngēmaäcü togüxü chixexümaä taxucuxëxü na Cristuna tixügachixüçax.
¹⁶Rü tama name i texé i petanüwa rü nañ i ngemaä na itapexü. Rü tama name na texé tümaäru ngēmaxüçax Tupanaxü na oxü. Rü jemaäcü nanaxü ga guma nuxcumäcü ga Jacueneë ga Echaú. Jerü jexguma nataijagu rü wüxi ga ñonacax nüxü naxo ga guxüma ga jema nüxna üxü ga nanatü chi nüxna äxü.
¹⁷Rü pema nüxü pecuax rü jemawena ga jexguma najauxchaägu ga jema noxri nüxna üxü, rü marü taxucüruwama nanajaxu, jerü marü naëneë ga rübumaëcüna tanaxä ga nanatü. Rü nüma ga Echaú rü woo poraäcü naxaxu, notürü marü taxucüruwama nhuxäcü nanajaxu. Rü ngémawa nüxü tacuax na nhuxäcü naxäüçumaxü na törü ngēmaxüçax Tupanaxü ixoxü.
¹⁸⁻²¹Rü nuxcumäga törü oxigü ga Muïsewe rüxixü, rü nüxü naxinüe ga Tupanaga ga jexguma nüxü jangaicagüga guma mäxpüne ga Chinaïgu äégane. Rü nüxü nadaugü ga na jajauraxü ga guma mäxpüne rü poraäcü naxëänexü rü poraäcü buanecü ixüxü rü jabaixbexanexü rü jaduruanexü. Rü poraäcü namuñë ga jema duüxügü, jerü nüxü naxinüe ga wüxi ga corneta ga tagane rü Tupana ga tagaäcü jéma nhacü:

“Ngëguma chi wüzie i petanüwa
 daa mäxpünewa ūxgu jrü
 noxtacüma nutamaä tükü
 ípemuxüchiäcüma tükü peimá!
 Rü woo wüxi i pexüna jixígu jrü
 ngëgumarüü ta
 ípenamuxüchiäcüma pejamá!”
 nhanagüru. Rü jexguma jadexagu ga Tupana, rü poraäcü namuñë ga jema

duüxügü. Rü norü muñmaä Tupanaxü nacaaxügü na íjachaxächixüçax ga namaä na jadexaxü. Rü jema na poraäcü naxäüçumaxüchixü ga jema nüxü nadaugüxü, rü jemacax nixí ga nümatama ga Muïsé ga nhaxü:

“Chorü muñmaä chidurux i nhuxmax”,
 nhaxü. Rü jemaäcü nixí ga namaä nangupetüxü ga jema duüxügü ga Muïsémaä najauxgüxü ga jema nüxiraüxü ga Tupanaäru mugü. Notürü i pemax, Pa Chaueneëgxü, rü tama jemaäcü pexü naxüpetü ga jexguma penajauxgüga ga Tupanaäru ore i ngexwacaxüxü i Cristuchiga ixixü.
²²Rü nhuxma i pema rü taxuüçaxma pemüñë, jerü ga Cristu rü taxcax naju na Tupana ja guxüguma maxüçüxüawa tükü nagagüxüçax, na guxüguma norü iäne ja dauxügune ja Jerucharéüga äeganewa ingëxmagüxüçax. Rü ngéma tá tangutaquqexegü namaä i ngëma muxüchixüma i norü orearü ngerüügü i dauxüçüxü na wüxigu namaä Tupanaxü icuaxüügxüçax.
²³Rü nhuxma i pemax, rü marü natanüxügü peixígü i guxüma i ngëma togü i duüxügü i Tupanaäru poperawa ngoxéggagüxü. Rü marü naxcax pexí ja Tupana ja jima guxänatáma cacü. Rü marü natanüwaama pexügü i guxüma ga jema duüxügü ga meciümagüxü ga juexü ga Tupana imexëegüxü.
²⁴Rü marü naxcax pexí ja Ngechuchu ga taxcax jucü na tükü namaxëëxüçax, ngëma Tupanaäru uneta i ngexwacaxüxü tamaä nüxü ixuxürrü. Rü nagüimaä pexü najauxgü ga perü chixexüga na aixcuma Tupanapexewa

peixüünegüxüçax. Rü guma nagü ga taxcax ibacü rü tama guma nuxümäxüçü ga Abéugürüñ nixí. Jerü guma Abéugü na inabaxügagu rü naeneëxü napocu ga Tupana. Notürü Cristugü i baxügagu Tupana tükü nüxü nangechaü i törü pecadugü. ²⁵Rü ngëmacax name nixí i pexuâegü na tama nüxü pexoexüçax ja jima Tupana ja nhuxma tamaä idexacü. Rü dúcax jema nuxümäxügüxü ga törü oxigü ga Muísewe rüxixü rü taxucürüwa Tupanachaxwa nibuxmü na tama napocueäxüçax ga jexguma Tupanaxü naxoegu rü tama naga naxinüegu ga jexguma Muísewe Tupana jaxucuxëgü. Rü jema na taxucürüwa Tupanachaxwa jabuxmükü ga nümagü, rü jexeraäcü tükü naguxcha i jixema na naxchaxwa ibuxmükü ega tama naga ixinüegu i nhuxma na Cristuwa tükü jaxucuxëgüxü i nüma ja Tupana i dauxüguxü i naännewa ngëxmacü. ²⁶Rü jexguma Muísewe naxixgu ga törü oxigü, rü Tupana rü nagamaä najaduruxanexëe. Notürü i nhuxma rü nhanagürü:

“Wena táxaru chajaduruxanexëe.
Notürü ngëgxuma ngëmaäcü chanaxüxgu rü tãxütáma nhama i naänexëca chiduruxëe, notürü üaxcü rü woramacurigü rü ñextagü rü tá ta chajaduruxgüxëe”,

nhanagürü. ²⁷Rü jema na:

“Wena táxaru chajaduruxanexëe”, nhaxü, rü ngëmawa nüxü tacuax rü guxüma ga jema naxüxü i tama guxügucax ixixü, rü Tupana tá inajanaxoxëe na ngëma guxügucax

ixixüxïcatama na ijaxügüxüçax. ²⁸Rü ngëma na törü äëxgacü na jixü ja Tupana, rü guxügucax nixí, rü tagutáma inajartüxo na noxrü ixigüxü. Rü ngëmacax name nixí na Tupanana moxë ixägxü, rü nüxü ingechaügüäcuma rü nüxü imuññeäcuma nüxü icuaxüügüxü, ngëma nüma nanaxwaxexürüñ. ²⁹Erü törü Tupana, rü nhama wüxi ja üxürüñ aixcuma inajanaxoxëe i guxüma i törü chixexü.

Nhuxäcü Tupanaxü tataäexëe

13 ¹Rü nhuxma rü tama name na nüxü perüçhäuexü na wüxichigü pegü pengechaügüxü nhama peeneëxü pengechaüxürüñ. ²Tama name na nüxü ipajarüngümaëxü na meäma penajaxuxü i ngëma duüxügü i pepatawa ngugüxü. Erü nüxü tacuax rü nümaxü ga jemaäcü naxigüxü rü nhuxguacü rü tama nüxü nacuääcuma bexma Tupanaärü orearü ngeruügü i dauxüçäxü meä najauxgü. ³Rü name nixí i nüxna pecuaxächie i ngëma duüxügü i pocuexü, nhama pema rü ta naxrüñ pepocuexürüñ. Rü ngëgxumarüü ta name nixí nüxna pecuaxächie i ngëma duüxügü i togü ngúxü nüxü ingexëegüxü, erü ngürüächi tá ta ngëmaäcü pexü nangupetü. ⁴Rü ngëma jatügü i ämaxü rü name nixí i meä naxmaxmaä namaxë rü tükü nangechaügü. Rü ngëgxumarüü ta i ngexügü, rü name nixí i meä natemaä namaxë rü nüxü nangechaügü. Erü Tupana rü aixcuma tá nüxna naca rü tá nanapocue i ngëma duüxügü i naí i ngemaä rü exna naí ja jatümaä ipexü. Rü ngëgxumarüü tá ta tükü napocue ja

guxāma ja jíxema ngemáxacüma rü ngeťeăcüma tügümaă maxémarexe. ⁵Rü tama name na díēruguama perüxiñüexű. Rü name nixi i namaă petaăęgü i ngéma marü pexű ngéxmaxű. Jerü Tupana rü nhanagürü:

“Tagutáma cuxna chixű, rü tagutáma cuxű íchatax”,

nhanagürü. ⁶Rü nhuxma na nüxű icuáxű na ngémaăcü tamaă inaxăxű, rü ngémacax tama taxâne na nhagüxű:

“Nüma ja Cori nixi ja choxű rüngüxéecü. Rü ngémacax taxuűcaxma chamuű. Erü taxucürüwama texé ęacü rü chixexű chamaă taxü”,

nhagüxű. ⁷Rü name nixi i nüxna pecuăxâchie ga jema perü daruügü ga noxri pemaă icuáxű rü pemaă nüxű ixugüxű ga Tupanaărü ore. Rü name nixi i nagu perüxiñüe ga na nhuxăcü meă namaxexű pepexewa rü nhuxăcü meă jaxögüacüma najuexű. Rü name nixi ga nüma jaxögüäxürüü meă pejaxögü i pemax. ⁸Rü nüma ja Ngechuchu ja Cristu rü guxüguma najanguxěe i ngéma tamaă nüxű jaxuxű. Rü nuxcüma rü najanguxěe ga norü ore, rü nhuxma rü ta najanguxěe. Rü guxügutáma ngémaăcü nixi. Rü ngémacax tanaxwaxe na aixcumá nüxű jaxögüxű. ⁹Rü tama name i pejaxögü i ngéma ngüxéëtaegü i tama toma pexű namaă tangúexéexű i tama Tupanaărü ixigüxű. Rü nuxcüma rü nagu taxi ga jema mugü ga Muísé ümatüxű ga tükna nachuxuxű na ęacü ixüxű rü tacü ingóxű. Notürü jema mugü rü taguma tükü naporaexěe ga na Tupanacax imaxexű. Rü ngémacax tanaxwaxe na

Tupana ja tükü ngechaűcüwa na najaxuxű i törü pora na aixcumá naxcax imaxexűcax. ¹⁰Rü ngéma duűxügü i Muíséarü mugügu ixű, rü Tupanacax naxüna nadai na tama napocueăxűcax naxcax i norü pecadu. Notürü tama nüxű najaxögü ja Cristu ga törü pecaducax jucü. Rü ngémacax taxucürüwama taxrüü nanajauxgü i ngéma ngüxée i Cristu nüxna uaxüxű. ¹¹Rü ngéma duűxügüarü paigüarü äęxgacü, rü tupaucawa nanange ja nagü i naxünagü na Tupanana naxăxűcax na tama Tupana napocueăxűcax i ngéma duűxügü. Notürü naxüne negü i ngéma naxünagü, rü iānepechinüwa najanagugü. ¹²Rü jexgumarüü ta ga Ngechuchu rü iānepechinüwa ngúxű ninge rü naju na nagümaătama Tupanacax jaxüünegüxéëäxűcax i duűxügü. ¹³Rü ngémacax i jixema, rü name nixi i nüxna tixigachi i ngéma mugü ga Muísé ümatüxű, rü name nixi i Ngechuchucax taxi. Rü woo duűxügü tükü cugüegu, jema Ngechuchuxű na nacugüexürüü, rü name nixi i naxrüü jaxna namaă taxinüe. ¹⁴Erü jixema na jaxögüxű, rü tăňxüntáma nhama i naâne i paxa tá gúxüwa tangéxmaginecha. Erü dauxüguxű i naânewa tükü nangéxma i tachica. Rü ngéma tá tangugü na guxügutáma Tupanamaă ingéxmaginecha xücax. ¹⁵Rü ngémacax tanaxwaxe i Ngechuchu ja Cristuarü ngüxéëmaă guxüguma Tupanaxü ticuăxüügü. Rü ngéma na taqxmaă nüxű icuaxüügüxű, rü ngéma nixi i āmare i mexü na nüxna naxăxű. ¹⁶Rü tăň i nüxű ipejarüngümaexű na togüxű perüngüxexű rü namaă pengauxű i

perü ngēmaxūgū! Erü ngēma nixí i ãmare i Tupanana pexāxū i aixcuma namaã nataãéxū. ¹⁷¡Rü naga pexñüé i ngēma perü daruûgū i pemaã icuáxū, rü penaxíx i ngēma pemaã nüxú jaxuxú! Erü nümagü rü Tupanapexewa pexna nadaugü na meã pemaxéxüçax erü nüxú nacuaxgü na Tupana tá nüxna caxú i nachiga na nhuxãcú pexna nadauzugüxú. Rü name nixí i meã namaã pemaxé i ngēma perü daruûgū na wüxi i taãé na jiíxüçax i ngēma norü puracü rü tama wüxi i norü guxchaxú na jiíxüçax. Erü ngēxguma chi wüxi i norü guxchaxú jixígu i ngēma norü puracü na pexna nadauxú, rü pema rü chi taxuûma i mexú nawa pejaxu i ngēma norü puracü. ¹⁸Rü tanaxwaxe na toxçax pejumuxéegüxú. Erü toõewa nüxú tacuax na aixcuma meã tajanguxéexú i ngēma puracü i Tupana toxna áxú rü tanaxwaxe na guxüguma ngēmaãcü tanaxüxú. ¹⁹Rü ngēma guxüârü jexera pexna naxçax chaçaxú nixí na pejumuxéegüxú na Tupana paxa pexçax choxú taeguxéexüçax.

**Jema duúxügüxú narümoxë rü
naxçax ínaca na Tupana nüxú
rüngüxéexú**

²⁰⁻²¹Rü nhuxma chanaxwaxe i poraãcü pexü narüngüxéex ja Tupana ja törü taãéxéêruü rü törü ngüxmüéxéêruü ixíci. Rü nüma nixí ga juwa ínadaxéêaxú ga törü Cori ja

Ngechuchu ja Cristu ja guxüma i jaxögüxüârü daruû ja guxârü jexera ixíci. Rü nhuxma na curuchagu taxcax nabaãxú ga guma nagü ga tüxú nüxú cuqxéecü na nhuxâcü guxüguma tüxú nangechaüxú ja Tupana, rü chanaxwaxe na nüma ja Tupana pexü jamexéegüxú rü pexü nangüxéexú na aixcuma guxüma i perü maxüwa pemexüçax. Rü ngéxgumarüü ta chanaxwaxe na Ngechuchu ja Cristuwa tüxú nangüxéexüçax ja Tupana na nüma nanaxwaxexüâcüma ixigüxüçax. Rü nhuxma tanaxwaxe i guxüguma jima Cristuxú ticuãxüügú. Rü ngēmaãcü jiíxú. ²²Pa Chaueneéegüx, pexü chacqaxú na jaxna namaã pexñüéexú i nhaã noxretama i ore i pexü namaã chataäéexéexú rü pexü namaã chaxucuxéexú. ²³Rü chanaxwaxe na nüxú pecuáxú rü taeneé ja Timúteu rü marü ínanguxuchi ga na napocuxú. Rü ngēxguma paxa nuã chauxüítawa nanguxgu, rü tá ngéma petanüwa chanaga i ngéxguma pexü íchajadaxgu. ²⁴¡Rü nüxú perümoxégi i guxüma i ngēma perü daruûgū i pemaã icuáxú! ¡Rü ngéxgumarüü ta nüxú perümoxégi i guxüma i togü i taeneégi i jaxögüxú! Rü taeneégi i Itáriaanewa ngéxmagüxú rü ta pexü narümoxégi. ²⁵¡Rü Tupana poraãcü pexü rüngüxéex i guxâma i pemax! Rü ngēmaãcü jiíxú.

Rü nuãma pexna.